

ನೂಲೆ ಮೊಲ

A Book of Sayings of Ichlangodu

ಬ್ಯಾಲಿ ಜೊಲ್ಲುರೊ ಬೂಕು

ನೂಲ್ ಮೂಲಿ

ಪ್ರೊ. ಬಿ. ಎಂ. ಇಚ್ಚಂಗೋಡು

ಕನ್ನಡ ಸಂಘ, ಮೂಡಬಿದ್ರೆ
ವಿತರಣೆ : ಮೀಡಿಯಾ ಟೈಮ್ಸ್ ಪಬ್ಲಿಕೇಶನ್
ನಂದಿಗುಡ್ಡೆ, ಮಂಗಳೂರು-575 002

NOOLMOLI

Beary sayings by Prof. B.M. Ichlangod

Published by : Kannada Sangha, Moodbidri
Media Times Publication
Nandigudda, Mangalore

First Edition : 2021

Pages : 40+4

Price : Rs. 50

© Reserved by the Author

DTP : Adhi Graphics, Attavar, Mangalore

Printed by : Print Shoppe, Kudroli, Mangalore

ನೂಲ್‌ಮೊಲಿ

A Book of Sayings

ಬ್ಯಾರಿ ಚೊಲ್ತುರೊ ಬೂಕು

ಮುನ್ನುಡಿ

ನೂಲ್‌ಮೊಲಿ...

ಕರುಣಾಮಯಿಯಾಯೊ ಅಲ್ಲಾಹುಡೊ ಸ್ತುತಿಯೋಡು ಕೂಡೆ...

ನೂಲ್‌ಮೊಲಿ ಚೊಲ್ತುರೊ ಈ ಬೂಕು ತೊಡಜುರೆ. ಮೊಲಿ ಚೊನ್ನೆಂಗ್ ಚೊಲ್ತು Sayings (ವಚನಗಳು) ನೂಲ್ ಚೊನ್ನೆಂಗ್ ಪದ ಜೋಡನೆ, ನೂಲ್‌ಮೊಲಿ ಪೇರ್‌ರೊ ಒರು ಪುದಿಯೊ ಸಾಹಿತ್ಯ ಕಾನಿಕೆ.

ಕರ್ನಾಟಕ ಬ್ಯಾರಿ ಅಕಾಡೆಮಿರೊ ತೊಡಕತ್ತೊ ಮೂಪ ಆಯಿನ್ನೊ ಎಂ. ಬಿ. ಅಬ್ದುಲ್‌ರಹ್ಮಾನ್ 2009ಲ್ ಸಾಹಿತಿ ಮುಹಮ್ಮದ್ ತಣ್ಣೀರುಬಾವಿ ಎಲ್ದಿಯೊ ಸುಮಾರ್ 175 ಚೊಲ್ತುಜಲೊ 'ಬ್ಯಾರಿ ಚೆಲ್ತ್' ಬೂಕು ಪ್ರಕಟ ಆಯಿರ್. ಈ ಬೂಕು ಒರು ಪುದಿಯೊ ತರತ್ತೊ ಪುದಿಯೊ ರೀತಿರೊ ಚೊಲ್ತುಜ. ಪದಜೋಡನೆ, ಉಲ್ಲಡಕ್ಕ ಉಲ್ಲೊ ಪ್ರಬುದ್ಧ ವಾಕ್ಯಜ ಮಾತ್ರ ಅಲ್ಲ, ದೀನೀ ಚೌಕಟ್ಟಿಲ್ ಎಲ್ದಿಯೊ ವಾಕ್ಯ ಸಮೂಹ. ತಿರುಕ್ಕುರಲ್, ಗೀತಾಂಜಲಿ, ಮಂಕುತಿಮ್ಮನ ಕಗ್ಗ, ದಾಸರ ವಚನ ಸಾಹಿತ್ಯ ಪೋಲೆ, ಬಿನ್ನ ರುಚಿಯುಲ್ಲೊ ವಚನ ಸಾಹಿತ್ಯ ಆಯಿಟ್ತ್ ಓದಿಯೆಂಗ್ ಈ ಪ್ರಯೋಗ ಸಾರ್ಥಕ ಆವುರ್. ಒರ್ತರ್ ಓದಿಯೋರ್ ಪಿನ್ನೂರ್ತ ಓದನು ಎಂಡಾಸೆ ಬರುಂ ಪೋಲಾಯೆಂಗ್ ಇದ್ ಬ್ಯಾರಿ ಸಾಹಿತ್ಯ ರಂಗತ್ತೆಗ್ ವಿಶೇಷ ಕಾಣಿಕೆ ಆಗು ಎಂಡ್ ನಿರೀಕರೆ.

ಈ ನೂಲ್‌ಮೊಲಿ ಒರು ದೀನೀ ಸಂದೇಶತ್ತೋಡು ಕೂಡಿ ಆನಿಯಾಯಿರ್. ಬ್ಯಾರಿಜ ಮುಸ್ಲಿಂ ಸಮುದಾಯತ್ತೊ ದೀನೀ ಸಮುದಾಯ. ದೀನ್ ಚೊನ್ನೆಂಗ್ ಇಸ್ಲಾಂ ದೀನ್. ದೀನೀ ಆಯೊ ಚೆಮ್ಮೆ ಪದ ಪ್ರಯೋಗ ಆಯಿರ್. ಅಲ್ಲಾಹು ರಬ್ಬ್, ಆಕಿರ, ಸ್ವರ್ಗ, ನರಗತ್ತೊ ಜೀವಮಾನತ್ತಿಲೆ ಪಲೆ

ಪಲೆ ವಿಚಾರ ವಿವರಜಲೋ ಈ ಚೋಲ್ತುಜ ಕೆದಕಿಯದುಂಡು. ಬ್ಯಾರಿ ಸಮುದಾಯತ್ತ್‌ಗ್ ಇದ್ ಒರು ದೀನೀ ಬೆಲ್ಲ ಕಾಟು ಎಂಡ್ ನಿರೀಕೆರೆ.

ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೆ ಪಿನ್ನೆ ಚೆಮ್ಮೆ ಬ್ಯಾರಿ ಸಾಹಿತ್ಯ ಪ್ರಕಟ ಆಯಿರ್. ಮಸಲೆಜ, ಕಾದಂಬರಿ, ಜನಪದ ಸಾಹಿತ್ಯ, ಪಾಟ್ ಸಂಕಲನ ಇಂಜೆನೆ ಚೆಮ್ಮೆ ಬೂಕುಂಜ ಪ್ರಕಟ ಆಯಿರ್. ಸಾಹಿತಿ ಹಂಸ ಮಲಾರ್, ಕಾಸಿಂ ಉಲ್ಲಾಲ್, ಮರಿಯಂ ಉಲ್ಲಾಲ್ ಪೋಲೊತ್ತ ಚೆಮ್ಮೆ ಪೇರ್ ಪೋಯೊ ಸಾಹಿತಿಜ ಉಲ್ಲಾರ್. ಇಪ್ಪತ್ತಿಕ್ಕಿಪ್ಪೊ ಆನುಂ ಪೆನ್ನುಂ ಯುವ ಎಲ್ತಕಾರ್ ಉಮೇದ್ ಎಡ್ತೊಂಟುಲ್ಲಾರ್. ಬಶೀರ್ ಬೈಕಂಪಾಡಿರೊ ಬ್ಯಾರಿ ವಾರ್ತೆ ಬ್ಯಾರಿ ಸಾಹಿತ್ಯ ಕೃಷಿಕ್ಕ್ ಪ್ಪೋತ್ನಾಹ ಅಕಿಯೊಂಡುಂಡು. ಬ್ಯಾರಿ ನಿಗಂಟು ಅಕಾಡೆಮಿರೊ ಕಾಣಿಕೆ. ಚೆಮ್ಮೆ ಸಂಶೋಧನಾ ಕೃತಿಜ ಬನ್ನೊಂಟುಂಡ್ ದ್ರಾವಿಡ ಬಾಸೆ ಆಯಿಟ್ ಬ್ಯಾರಿ ಬಾಸೆ, ಬ್ಯಾರಿ ಎದ್ರ್ ಮಸಲೆಜ, ಬ್ಯಾರಿ ಬಾಸೆರೊ ಸುರುತೊ ಪ್ರಯೋಗತ್ತೊ ಅರಿವು (ವ್ಯಾಕರಣ) ಅಲ್ಲಾತೆ ಚೆಮ್ಮೆ ಪುದಿಯೊ ತರತ್ತೊ ಬೂಕುಂಜ ಪ್ರಕಟ ಆಯಿರ್. ಈ ಕೂಟತ್ತ್‌ಗ್ ಈ ಬೂಕು ಒರು ಪುದಿಯೊ ಸೇರ್ಪಡೆ.

ಈ ನೂಲ್‌ಮೊಲಿ ಪಾಟ್ ರೂಪ ಅಲ್ಲ, ಕವನ ಅಲ್ಲ, ವಚನ ಸಾಹಿತ್ಯ ಪದ ಜೋಡಣೆಲಿ ಚಿಲೆ ಪದಜಲೊ ಅರ್ತ ತೇಡೋಕಾವಾತೊ ಪೋಲೆ, ಓದುರಂಜಗ್ ಬೇಂಡಿತ್ ಅರ್ತ ಉಂಡ್. ಬ್ಯಾರಿ ಬಾಸೆರೊ ವೈವಿಧ್ಯ ಪ್ರಾದೇಶಿಕ ಪ್ರಭಾವ ಈ ಕೃತಿಯಿಲುಂಡು.

ಈ ಬೂಕುರೊ ಓದಿಯೊ ಬ್ಯಾರಿ ಅಬಿಮಾನಿಯಾಯೊ ನಿಂಜ ಅಬಿಪ್ರಾಯತ್ತೊ ತೆರಿಪ್ಪಾಟಿಯೆಂಗೆ ಈ ವಚನ ಸಾಹಿತ್ಯತ್ತ್‌ಗ್ ಒರು ಪೆರಿಮೆ ಆವುರ್ ಎಂಡ್ ನೆನಕ್ಕರೆ. ನಿಜಲೊ ದುಆ ಎಪ್ಪೊಲುಂ ನಕ್ ಬೇನು. ಇಂಶಾ ಅಲ್ಲಾಹ್. ವಸ್ಸಲಾಂ.



ನೂಲ್‌ಮೊಲಿ

1. 'ಅ' ಕಾರ ಆರಂಬ ಅಲ್ಲಾಹು ಒರುತ್ತನೇ
ಆದಿ ಅಂತ್ಯ ಎಲ್ಲಾ ಒರುತ್ತನೇ ಒರುತ್ತನೇ.
'ಅ' ಚೊನ್ನೆಂಗ್ ಅಲಿಪ್. ಅ ಅರಬೀ ಅಕ್ಷರತ್ತಿಲ್ ತೊಡಜ್‌ರೊ
ಪೇರ್ ಅಲ್ಲಾಹ್.
2. ಅಡಂಜಿಯಮರ್‌ನ್ನಂಜ ಕಾನುವಾರ್ ಸ್ವರ್ಗ
ಅಡಂಜಾತಹಂಕಾರತ್ತಂಜ ಕಾನುವಾರ್ ನರಗ.
ಮನ್ನ ಅಡಂಜಿ, ಅಮರ್‌ನ್ನ, ತಗ್ಗಿಟ್ ನಡಕ್ಕೊನು. ಅಹಂಕಾರ
ಕಾಟಿಯೆಂಗ್ ನರಗಮೇ ಗತಿ.
3. ಅರಿಸ, ನೆಂಜರುಕ್ಕುರೊ ಚೊಲ್ತು ಕೆಬುರುಲ್ಲಂಜ
ದೀನರಿಯಾತೊ ಕತ್ತೆ ಕಿರುಬರೊ ಪೋಲೆ
ದೀನ್ = ಧರ್ಮ, ನೀತಿ ಕತ್ತೆ ಕಿರುಬ = ಕತ್ತೆಪಿಲಿ, ಚಿರತೆ
4. ಆಹಾರ ಊನುಕ್ಕಾದಾರ ಮಲೆ ತನ್ನಿ ಪೋಲೆ
ಈ ಲೋಗ ಜೀವಿಜಕ್ಕಾದಾರ ಮಲೆ ತನ್ನಿ ಅಲ್ಲೆ?
ಊನುಕ್ಕು + ಆದಾರ ಜೀವಿಜ್ + ಆದಾರ
5. ಅರಿವಾಲಿಯೆಂಡೋನು ಕರುಣಾಲುವಾಗುವಾನ್
ಸಂಸಾರ ಕಡಲಿಲೋಲುಗಾತೆ ನೀಂದುವಾನ್
ಅರಿವಾಲಿ = ಎಲ್ಲಾ ತೆರಿಇಲೋನು, ಕಡಿಲಿಲ್ + ಒಲುಗಾತೆ

6. ಅಲ್ಲಾಹುವಿಂಡೋರ್ಮ್ ಇಲ್ಲಾತೋನುಗು ತಪ್ಪಾಲೆ ಕೇಡ್
ದೀನೋಲುಮೆಯೇ ಬಾಗ್ಯ ನಾಲ್ಕುಮದೆ ತೇಡ್
ಓರ್ಮ್ = ನೆನಪು, ಪೇಡಿ ಒಲುಮೆ = ಪ್ರೀತಿ, ದಯೆ ನಾಲ್ಕುಂ + ಅದೆ
7. ಅನ್ಯರಗಿಲಿಯಿಲೇ ತನ್ನಾಸೆ ಕಾಂಡೋನೇ ನೀಚನ್
ತಂಡರಮನೆಯಿಲ್ ಬಂಗಾರ್ ಕಾನಾತ ಕುರುಡ ನೀಚನ್
ಅನ್ಯರ್ + ಅರಗಿಲಿ = ಅನ್ಯರಪೆಂಜಯಿ, ಅನ್ಯಸ್ತ್ರೀ
ತಂಡೊ + ಅರಮನೆ = ತಂಡೊ ಅಗ, ಬಂಗಾರ್ = ಪೆಂಜಾಯಿ
8. ಅರುಲ್‌ಗುಲ್ಲೊ ಪೊರುಲ್ ಸ್ವರ್ಗ ಪೂತೋಟಮೇ
ತಿರುಲೇರಿಯೊ ಸಂಪತ್ತ್ ತೆರುಲೆರಿಂಜ ತೀಟಮೇ
ಅರುಲ್ = ರಬ್ಬಿಂಡೊ ಅನುಗ್ರಹ, ಭಕ್ತಿ
ಪೊರುಲ್ = ಚಂದ, ಪ್ರತಿಪಲ
ತಿರುಲೇರಿಯೊ = ದಾರಾಲ, ಚೆಮ್ಮೆ ತೀಟ=ಪೀ
9. ಇಂಡ್ ಆಕುವಾ ಎಂಡ್ ವಾಲೆ ನಾಲ್ ತೇಡಂಡ
ನಾಲೆ ಎಂಡೊಂಡ್ ಉಂಡೆಂಡ್ ನೀ ನಿರೀಕಂಡ
10. ಅರಿವುಲ್ಲೋನುಕ್ಕರಿಯಾತೊ ದೀನ್ ಎವುಡೆ ಉಂಡ್?
ಅರಿವೇ ಇಲ್ಲಾತೋನುಕ್ಕರಿಯಾತೊ ದೀನ್ ಎವುಡೆ ಉಂಡ್ ?
ಅರಿವುಲ್ಲೋನು - ವಿದ್ವಾಂಸ, ಜ್ಞಾನಿ ಉಲ್ಲೋನಕ್ + ಅರಿಯಾತೊ
ದೀನ್ = ಧರ್ಮ ನೀತಿ
ಅರಿವೇ ಇಲ್ಲಾತೋನು = ಸಾಮಾನ್ಯ ಆಲ್

11. ಅದಲ್ ಇಲ್ಲಾತೊ ಮಕ್ಕೋ ಸಂಸಾರ ಬಾಗ್ಯ
ಸಂದೋಲ, ಸೌಬಾಗ್ಯ, ಅದ್ಲೇ ನೀ ಕಾನ್ಡೊ ಯೋಗಂ
ಅದಲ್ = ಕಷ್ಟ, ತೊಂದರೆ
12. ಇಂಬಮೊಲಿಯಿರ್ ಕಟ್ಟ ಕೆಟ್ಟವಾರಾ?
ಕನ್ನೀರ್ ಪೋಲೆ ಕೆಟ್ಟ ನಿರ್ತ್‌ರಾರಾ?
ಇಂಬ = ಪರಿಸ, ಆಸೆ, ಕಟ್ಟ = ತಡೆಗೋಡೆ
13. ಇಂಬಮಿಲ್ಲಾತೋನು ಅಂಬೆರಿಣಾಲುಂ ತಾಂಟುಮೋ?
ಇಂಬಮೇ ಜೀವತ್ತೊ ಬಲ್ಲಿ, ಇಲ್ಲೆಂಗ್ ಮಾಟಮೇ
14. ಇಂಬಮೇ ಉಯಿರ್ಕ್ಕ ನೆಲೆ ಆಗುಂ ಅದಿಲ್ಲೆಂಗ್
ಎಲ್ಲೆಲ್ಲಾತೊ ತೋಲ್ ಮೂಡಿಯೊಡಲ್ ಪೋಲೆ
ಉಯಿರ್ = ಉಸಿರು, ಜೀವ ತೋಲ್‌ಮೂಡಿಯೊ + ಒಡಲ್
ಒಡಲ್ = ತಡಿ
15. ಇವನೆತ್ತ ತುಣೆಯಾಗುಂ ಎಂಡಲಕ್ಕಂಡ ಬಿರ್ಂದಾ
ತುಣೆಯಲವು ಬಿರ್ಂದಲ್ಲ. ಎಡವಾಡೆಂಡ್‌ರಿಣೋ
ತುಣೆ = ಉಪಕಾರ, ಸಹಾಯ ಎಂಡ್+ಅಲಕ್ಕಂಡ
ಅಲವು = ಅಲತೆ ಎಡವಾಡ್ = ವ್ಯವಹಾರ
16. ಇನಿಚೊಲ್ತು ಆದರವು, ಒರ್ಮೆ ಬೆಲ್ಚಿರಿ ಪೋಲೆ
ನೆಂಜರುಲ್ ಪೊರುಲಾಯೊ ಒರ್ಮೆ ಕತ್ತರೊ ಬಲ್ ಪೋಲೆ
ಇನಿಚೊಲ್ತು = ಪರಿಸತ್ತೊ ಪಲಕ, ನೆಂಜರುಲ್ = ಹೃದಯವಂತಿಕೆ, ಪ್ರೀತಿ
ಪೊರುಲ್ = ಸತ್ಯ, ಸಂಪತ್ತ್ ಒರ್ಮೆ = ಆತ್ಮೀಯತೆ, ಪ್ರೀತಿ

17. ಇನಿಚೊಲ್ಟ್, ಇನ್‌ಬಂ, ಒರ್ಮೆ ಬ್ಯಾರಿ ನಡೆನುಡಿಯಿಲುಂಡ್
ಈ ಮೂನ್ನಿಲೊಂಡುಂ ಇಲ್ಲಾತೋನು ಬ್ಯಾರಿ ಅಲ್ಲ
18. ಇದರಿಯಡಾಮೋನೆ ಅಚ್ಚಡಕ್ಕತ್ತೊ ಪೆಣ್ಣೆ ನೀ ನೋಕ್
ಅಡಕಮಿಲ್ಲಾತ್ತೋಲಡಿಮೆ ನೀನಾವಂಡ ಕೇಕ್
ಇದ್ + ಅರಿಯಡಾ + ಮೋನೆ ಅಚ್ಚಡಕ್ಕ = ನಲ್ಲೆ ನಡವಳಿಕೆ
ಅಡಿಮೆ = ಗುಲಾಮ ಕೇಕ್ = ಕೇಲ್
19. ಅಲಿಯಾತೊ ಸಂಪತ್ತೇದೆಂಡ್ ಅರಿಯುವೀರಾ?
ಆಸೆಯೇ ಇಲ್ಲಾತುಲ್ಲೊ ರಬ್ಬೆಂಡೊ ಕರ್ತ್ತ್ ಮಾತ್ರ
ಅಲಿಯಾತೊ = ನಾಸ ಆವಾತ, ಕರ್ತ್ತ್ = ವಿಶ್ವಾಸ, ನಿರ್ಧಾರ
20. ಅರಿಗರಿಗೆ ನೆಂಜಣಿಯಾತೊ ಚೊಲ್ತು ತನ್ನಿಡಂ
ಚಾಡಿ, ಪಸಾದ್‌ರೊ ಕೀಲ್‌ನೆಂಜಿಯುಲ್ಲೋನಿಡಂ
ನೆಂಜಣಿಯಾತೊ = ನೆಂಜುರುಪ್ಪಿಲ್ಲಾತೊ
ತನ್ನಿಡಂ = ಸ್ವಾರ್ಥ ಬುದ್ಧಿ
ಕೀಲ್‌ನೆಂಜಿಯುಲ್ಲೋನಿಡಂ = ಕೆಟ್ಟ ಭಾವನೆ ಉಲ್ಲೊಂಡೊ ಮನಸ್ಸೆ
21. ಅರಿಮೆ ಪಲ ಕಿಟ್ಟುವಾನ್ ಬೇನು ಬಾಯಿಲೊರು ನಾವು
ತೋನ್ಯಾಸ ಪಲಕತ್ತೆಗ್ ಕಿಟ್ಟಾರ್ ಬಾಯೊರಯೆ ಕೀವು
ಅರಿಮೆ = ನಲ್ಲೊ, ಉತ್ತಮ ಬಾಯಿ+ನೊರಯೆ
ಕೀವು = ಚಲ, ಚೇಇತನ್ನಿ, ಕೆಟ್ಟಪಲ

22. ಇಲ್ಲಾತೋನೆಂಡರಿಇಗೋನೆ ಕೀಲಾಯಿ ಕಾನಂಡ
ನೀನಾಗು ಇಲ್ಲಾತೋನೋನೆ ಪೋಲೆ ನೀ ಅರಿಇಗೋ
ಇಲ್ಲಾತೋನು = ಪಾವತ್ತೋನು, ಪಣ ಇಲ್ಲಾತೋನು

23. ಇಪ್ಪೊ ತನಕ್ಕಿಲ್ಲ ಪುರುಸತ್ತೆಂಡ್ ಚೊಲ್ಲಂಡ ಮೋನೆ
ಕಷ್ಟತ್ತ್‌ಗ್ ತುಣೆ ತೇಡಿ ಬನ್ನೋಂಡೊ ಕಷ್ಟತ್ತೆ ನೋಕು
ತುಣೆ = ಸಹಾಯ

24. ಉಲಗಬಾಲ್ಕೆಯಿಲೇದ್ ನಲೈ ಎಂಡರಿಯುಮೋ?
ಲೋಗರೆ ನಲ್ ಬಾಲ್ಕೆಯೆಂಡ ಪೊಗಲ್ಚೆ ಅರಿಇಗೋ
ಉಲಗಬಾಲ್ಕೆ = ಈ ಲೋಗತ್ತೆ ಬದುಕ್
ಪೊಗಲ್ಚೆ = ಪೊಗುಲಲ್ (ಹೊಗಳಿಕೆ)

25. ಒನ್ನಾಯುಲಗತ್ತುಯೆರ್ನ್ನೊ ಪೊಗಲಲೆಂದಾ?
ಉಲಗತ್ತಿಲದ್ ಒಲಿಯುಮೆಂಡ ಸಲ್‌ಕರ್ಮ ಮಾತ್ರ
ಒನ್ನಾಯ + ಉಲಗತ್ತ + ಉಯರ್‌ನ್ನೊ ಉಯರ್‌ನ್ನ = ಮೇಲಾಯ
ಒಲಿಯು = ಬಾಕಿಯಾಗು ಸಲ್‌ಕರ್ಮ = ನಲ್ಲೇ ಕಾರ್ಯ

26. ಒರಪ್ಪಾಯುರೈವ ಚೊಲ್ತುಂಜ ಕಾನಾದೆಪೋಗು
ಒರಪ್ಪಾಯಣಿವ ಸಲ್‌ಕಾರ್ಯ ಅಲಿಯದೇ ನಿಕ್ಕು
ಒರಪ್ಪಾಯಿ + ಉರೈವ = ಗಟ್ಟಿಯಾಯಿ, ಜೋರಾಯಿ ಚೊಲ್ಲುರೊ
ಒರಪ್ಪಾಯಿ + ಅಣಿವ = ಗಟ್ಟಿಯಾಗಿ ಮಾಡುವ
ಅಲಿಯದೇ = ನಾಸ ಆಗದೇ

27. ಅರುಲ್ ನೊರೊಜ್ ಮನ್ಯನ್ ಗ್ ಪೇಡಿಯೇ ಇಲ್ಲ
ಚುಡು ಚುಡೊರೊ ನರಗತ್ತೇಕೋನು ಪೋಗಂಡಿಡಿಲ್ಲ
ಅರುಲ್ = ಭಕ್ತಿ, ರಬ್ಬಂಡೊ ಪೇಡಿ
28. ಉನ್ನಾದುಯಿರ್ ಅದೆಜನೆ ಈ ಮಣ್ಣೆಲ್ ನಿಕ್ಕು
ಉಂಡಲ್ಲೊ ಈ ಮಣ್ಣೆಲ್ ಜೀವಿಜ್ ರಬ್ಬಂಡೊ ತೂಕ
ಉನ್ನಾದ್ + ಉಯಿರ್ = ಊಣಿಲ್ಲತೊ ಉಸಿರ್, ಜೀಮ
ರಬ್ಬಂಡೊ ತೂಕ = ಎಲ್ಲಾ ಜೀವಿಜ್ ರಬ್ಬ ಆಹಾರ ಅಲನ್ನ ಬೆಚ್ಚಿರ್
29. ಉಂಡ್ನೊಂಬಲ ಜೀವಮುಲ್ಲೆಲ್ಲ ಮೈಗ ಪಕ್ಕಿಜಗುಂ
ಅರಿಯಾತೊ ಮನ್ನರ್ ಕೊಲ್ಲುವಾರ್ ದಯೆಯಿಲ್ಲಾತಜ
ಅರಿಯಾತೊ ಮನ್ನರ್ = ನೊಂಬಲ ಅರಿಯಾತಜ
30. ಒನ್ನಾಗೆ ಒನ್ನಾಯಿ ನಿಂಡೆಂಗ್ ಪಗೆಕಾರಾರುಂ ಬಂಡಿಲ್ಲ
ಒಂಡಾಯಿ ತಾನಾಯಿ ಪೋಯೆಂಗ್ ಪಗೆಕಾರರೇ ಎಲ್ಲ
ಒನ್ನಾಗೆ ಒನ್ನಾಯಿ = ಎಲ್ಲಾರು ಒಟ್ಟಾಯಿ ಕೂಡಿ
ಒಂಡಾಯಿ ತಾನಾಯಿ = ಒಂಟಿಯಾಯಿ, ತಾನೊತ್ತಕ್ಕಾಯಿ
31. ಉಲಗತ್ತು ಉಲ್ಲಾರ್ ಪಲೆಪಲೆ ಪಲರಾಯೊ ಆಲ್ಜ
ಪಲತಂತ್ರ, ಅದಿಕಾರ, ಪನತ್ತಾಸೆ ಪರಲೋಗ ನಾಸ ಆಕು
ಉಲಗ = ಈ ಲೋಕ ಪಲರಾಯೊ = ಪಲೇ ತರತ್ತೊ
ಪರಲೋಗ ನಾಸ ಆಕುಂ = ಪರಲೋಕತೊ ಪ್ರತಿಪಲ ಕಿಟ್ಟಾಲೆ

32. ಎಲ್ಲ ಪೋಲುಲ್ಲೊ ಸುದ್ದಿ ಆಗನಮೆಂಗಿಲ್ ತೆರಿಣ್‌ಗೋ
 ಎಲ್ಲೋಲಂ ಕಕ್ಕಂಡ, ಕಲವು ಚೊಲ್ಲಂಡ, ಅದೆ ಸುದ್ದಿ ತೆರಿಣ್‌ಗೋ
 ಎಲ್ಲ = ಒರು ಶುದ್ಧ ದಾನ್ಯ ಸುದ್ದಿ = ಶುದ್ಧ ಸ್ವಚ್ಛತೆ
 ಎಲ್ಲೋಲಂ = ಎಲ್ಲಿಂಡತ್ರಯುಂ ಅದೊರು ಚೆರಿಯೊ ದಾನ್ಯ, ಎಳ್ಳು
33. ಉಲ್ಲ ಸುದ್ದಿಯುಲ್ಲವನುಲ್ಲಂ ಈಮಾನ್‌ಡೊ ಕಲ ಪೋಲೆ
 ಕಲ್ಲನಾಯವನುಲ್ಲಂ ಕೆಟ್ಟಪಾಲ್‌ರೊ ಒಟ್ಟೆ ಕಲ ಪೋಲೆ
 ಉಲ್ಲ + ಸುದ್ದಿಯುಲ್ಲ + ಅವನುಲ್ಲಂ ಉಲ್ಲಂ = ಹೃದಯ, ಮನಸ್ಸು
 ಕೆಟ್ಟಪಾಲ್ = ಕೆಟ್ಟಪೋಯೊ ಪಾಲ್ ಒಟ್ಟೆಕಲ = ಒಟ್ಟೆಪಾತ್ರ
 ಕಲ (ಎಡ) ಮಾತ್ರ ಅಲ್ಲ ಒಟ್ಟೆ ಎಡವುಂ ಅಸುದ್ದಿ ಆವು.
34. ಎಲ್ಲ ಬೆಲಕುಂ ಬೆಲಕಲ್ಲ, ತಿರಿಕತ್ತಿಯಾಲೆ ಬೆಲಕಾಗು
 ಸತ್ಯಮಿಲ್ಲಾತೋನು ಬೆಲಕಲ್ಲ, ಇರುಟ್ಟು ಲೋಗತ್ತೆ ತೀ ಆಗು
 ಬೆಲಕ್ = ತಿರಿಕತ್ತಿಕ್ಕುರೊ ಸಾದನ ತಿರಿಕತ್ತಿಚ್ಚಾಲೆ ಬೆಲ್ಲ
 ಸತ್ಯಮಿಲ್ಲಾತೋನು ನರಗತ್ತೊ ತೀ ಪೋಲೆ ಆಗು
35. ಅರಿಸಮುಲ್ಲೋನು ಮರಿಚ್ಚಾಲುಂ ಜೀವಿಚ್ಚಾಲುಂ ಒಂಡೆ
 ಅರಿಸ ಅರಿಸಮೇ ಪಿರಿಸ ಪಿರಿಸಮೇ ಪಿರಿಸ ಸ್ವರ್ಗತ್ತೊ ತೆರು
36. ಇನ್ನಾಂಗಮುಲ್ಲೋನು ಇಲ್ಲಲ್ಲೊ ತೆಲ್ಲಂ ನಾಣಂ
 ನಲ್‌ಮೆಯೇ ನಲ್ಲವರ್‌ಕುಲ್ಲೊ ಶರಫಾಯೊ ಸಲ್‌ಗುಣಂ
 ಇನ್ನಾಂಗ = ಚದಿ, ದ್ವೇಷ ನಾಣಂ = ಚಂಗೆ ನಲ್ಲವರ್ = ಅದಿಲ್ಲಾತವರ್
 ಶರಫಾಯೊ = ಪವಿತ್ರಮಾಯೊ

37. ಉಪಕಾರ ಇಲ್ಲೆಂಡ್ ಇಲ್ಮ್ ತೇಡಾದಿರಿಕ್ಕಂಡ
ಇಲ್ಮ್ ಅಲ್ಲಾಹು ತೊರನ್ನು ಕಾಟ್‌ರೊ ತರು ಅರಿಇಗೊ
38. ಅನ್ಯನನ್ಯನೆಂಡರಿಯಾತೆ ತಾನೆಂಡ್ ಕರುದನು
ತಾನನ್ಯನಾಗುಂಬೋಕ್ ಅರಿವಾಗು ಅನ್ಯನಾರೆಂಡ್
ಅನ್ಯನ್ + ಅನ್ಯನ್ + ಎಂಡ್ + ಅರಿಯಾತೆ (ತೋನಾದೆ)
ತಾನೆಂಡ್ ಕರುದನು = ನಂಜ ಬೇರೆ ಅಲ್ಲ ಒಂಡೇ ಎಂಡ್
ತಾನೇ ಅನ್ಯನಾಯೆಂಗ್ ಆ ನೊಂಬಲ ಅರಿವಾಗು
39. ಉಯಿರುಲ್ಲವನುಸಿರಿಲೇ ಕರುಣೆಯುಂಡಾಗು
ಉಸಿರಿನುಲ್ಲಮರಿಯಾತೋನು ಕರುಣೆ ಎವುಡೆ?
ಉಯಿರ್ = ಜೀವ
40. ಒಂಡಾಯದೆಲ್ಲವುಂ ದೀನ್ ಮಾರ್ಗಮಲ್ಲೆ?
ತಾನ್ ಮಾತ್ರ ದೀನೀ ತಂಡದೇ ದೀನ್‌ಮಾರ್ಗ ಚೊಲ್ಲಂಡ
ಒಂಡಾಯದ್ + ಎಲ್ಲ - ಏಕತ್ವವುಲ್ಲದ್
ನಂಬಿಕೆಯುಲ್ಲೋರ್ ಎಲ್ಲಾ ದೀನುಲ್ಲೋವರ್ (ಧರ್ಮಿಷ್ಠರು)
41. ಏಲ್‌ಲುಂ ಎಟ್ಟಿಲುಂ ಕೆಟ್ಟಿಯದೊನ್ನುಂಡು
ಏಲಿಗೆ ಏದೆಂಡರಿಯಾತೋನು ಏಲ್ ಎಜನೆ ಅರಿಯು?
ಏಲ್ ಆಯೊ ಪಿನ್ನೆ ಎಟ್ಚ್ಚೆ ಚೊಲ್ಲನು. ಕೆಟ್ಟಿಯದ್ - ಕ್ರಮಬದ್ಧತೆ
ಏಲಿಗೆ = ಏರುರೊ, ಪ್ರಗತಿ, ಎಂದೆಂಡರಿಯಾತೋನು ಏಲ್
ಎಂದೆಂಡರಿಯೋಕಾವುಲೆ

42. ಉಯಿರಡಂಜಿಯ ಪಿನ್ನೆ ರೋಗಮುಂಡೋ?
ಉಯಿರುಲಿಯುದಕ್ಕಾಯೇ ಮರಂದ್ ತೇಡ್
ಉಯಿರ್ = ಜೀವ ಉಯಿರ್ + ಅಡಂಜಿಯ = ಮರಿಚ್ಚೇ
ಉಯಿರ್ + ಉಲಿಯುದಕ್ಕಾಯಿ = ಜೀವ ಒಲಿಕ್ಕೊಗಾಯಿ
43. ಒರೇ ಒರುನಾಲ್ ತಾನುಂಡೆಂಡರಿಯಾತೊ ಮನ್ನಾ
ನಾಲೆ ನಾಲುಂಡೆಂಡ್ ನೀ ನಿರೀಕಂಡ, ಇಲ್ಲ ನಿಮಿಸಾ -
ಒರೇ ಒರುನಾಲ್ = ಇಂಡೊರು ನಾಲ್, ಉಂಡೆಂಡ್ ಚೊಲ್ಲುಕಾವುಲೆ
ಏನಿಮಿಸತ್ತಿಲುಂ ಮೌತ್ ಬರು. ನಾಲೆ ಉಂಡೆಂಡ್ ನಿರೀಕಂಡ
44. ಒರಂಜುರೊ ಪೋಲೆ ಮರಿಪ್ಪು ಅದರಿಂಇಗೋ
ಒರಂಜೆ ಎನಿಕ್ಕುರೊ ಪೋಲೆ ಒರುನಾಲ್ ಎನಿಕ್ಕೋಗುಂಡ್
ಒರುನಾಲ್ = ಅವಸಾನನಾಲಿಲ್
45. ಎಂದುಂ ಇಲ್ಲಾತೋನುಡಮೆಯಾಗು ಸ್ವರ್ಗತೋಟತ್ತ್
ಎಲ್ಲಾ ಉಲ್ಲೋನುಡಮೆಯಾಗು ಈ ಲೋಗ ಸಂಪತ್ತ್
ಎಂದುಂ ಇಲ್ಲಾತೋನು = ಪಾವತ್ತೋನು, ಮಿಸ್ತೀನ್
ಎಲ್ಲಾ ಉಲ್ಲೋನು = ಪಣಕ್ಕಾರ ಉಡಮೆ = ಒಡೆಯ, Owner
46. ಕನ್ನ ಕಾನಾತೊ ಕುರುಡನೆ ಪೋಲೆ ನೀ ಆಗಂಡ
ಇಲ್ಮೆ ಎಂಡೊ ಬೆಲ್ಟ ಕುರುಡನ್ ಕಣ್ಣ್ ಕೊಡುತ್ತ ಪೋಲೆ
47. ಎವುಡೆ ತೆರು, ಎವುಡೆ ನೆಲೆ, ಎವುಡೆ ಎಡಂ ನೋಕಿ ನಿಕ್ಕಂಡ
ಇಲ್ಮೆ ಅರಿವಿಲೇ ತೆರು, ನೆಲೆ, ಎಡಂ ಉಂಡೆಂಡರಿಇಗೋ

48. ಓರ್ತೋ ನೀ ಮೌತ್ ಉಂಡೆಂಡ ಸತ್ಯತೊ ನಾಲ್ಗುಂ
ಓರ್ಕಾದೆ ಪೋಂಡೊ ತೆರು ಅವಸಾನ ನಾಲ್ಗ್ ಆಪತ್ತ್
49. ಕೀರ್ತಿ ಉಲ್ಲವರ್ಗಪಕೀರ್ತಿ ತಟ್ಟಾದೆ ಪೋಗು
ಅಪಕೀರ್ತಿಯುಲ್ಲವರ್ಗ್ ಕೀರ್ತಿಯೇ ಬರಾದೆ ಪೋಗು
ಉಲ್ಲವರ್ಗ್ + ಅಪಕೀರ್ತಿ
50. ಪಲೆ ಪಲೆ ಪಡಿಪ್ಪು ಪಡಿಚ್ಚಿಂಗ್ಲೆಂದ್ ಪಲ?
ಪರಿಶುದ್ಧ ರಬ್ಬೆಂಡೊ ಅನುಗ್ರಹಮಿಲ್ಲಾತೊ ಪಡಿಪ್ಪು
51. ನೆಂಇ್ಲರಲಿಯೊ ಪೂವು ಬಿರಿಯನಮಲ್ಲೆ?
ಬೂಮಿ ಮೇಲದ್ ಬಿರಿಯಿರೊ ತೆರುವುಂಡೊ ಕೇಲ್
ನೆಂಇ್ಲ್ + ಅರಲಿಯೊ ನೆಂಇ್ಲ್ = ಹೃದಯ
ಪೂವು = ಹೂ ಮನಸ್ಸು ಬೂಮಿರೊ ಮೇಲೆ ಸಮುದಾಯ
ಬದುಕಿಲ್ ನಲ್ ಮನಸ್ಸ್ ಕೇಲ್ = ಕೇಳು
52. ಬೇನುಮೋ ಬೆಂಡಮೋ ಅಲ್ಲಾಹು ಅರಿಯಲೆ
ಅದೇ ಪೋಲೆ ನಂಜ ಆಸೆ ಬುಟ್ಟಾಲೆ ಪಲ ಉಂಡ್ ನಂಕ್
ಅಲ್ಲಾಹು ನಿರಪೇಕ್ಷ. ಬೇನುಮೋ ಬೇಂಡಮೋ ಎಂಡದೋನಿಲ್ಲ
ಆಸೆ ಇಲ್ಲಾತೋನು. ಅದೇ ಪೋಲೆ ನಂಜ ಆವುನು.
53. ಬಾಯಿಲಂಬುಂಡ್ ತಡಿಯೆಂಡ ಕೋಟಿಯಿಲ್
ಸೈತಾನನಗತ್ತೇಕ್ ಬಂಡ ತೆರು ದೀನಾಯುದತ್ತೆ ಪಿಡಿಚ್ಚೋಲು
ಬಾಯಿಲ್ = Door ಬಾಯಿಲ್ + ಅಂಜ್ + ಉಂಡ್
ತಡಿ ಒರು ಕೋಟೆ ಪೋಲೆ. ಅದ್ಕ್ ಅಂಜ್ ಬಾಯಿಲುಂಡ್

(ಪಂಚೇಂದ್ರಿಯಗಳು) ಸೈತಾನ್ ಬಂಡೊ ತೆರು ಅದ್
ದೀನ್ + ಆಯುದ = ದೀನೆಂಡೆ ಆಯುದತ್ತೊ ಪಿಡಿಚ್ಚೊ, ಸೈತಾನರೊ
ಓಡ್ಪಾಟ್

54. ತನಕ್ ತಾನೇ ಸರಿಯೆಂಡಹಂಕಾರ ಕಾಟಂಡ ಮೋನೆ
ತನ್ತಾನೇ ತಾಲ್ದ್ ಬೂಲುಂ ಅಡಕೆ ಪೋಲಾವಂಡನೀ
ಸರಿಯೆಂಡ + ಅಹಂಕಾರ ತಾನೇ ಸರಿ ಎಂಡ ಅಹಂಕಾರ ಬೇಂಡ.
ತಾಲ್ದ್ ಬೂಲುಡೊ ಅಡಕೆ ಪೋಲೆ ಬೂಲು.

55. ಕೊಣಾವಗುಣಮರಿಯಾತೊ ರೂಪತ್ತಿಲ್ ನಿಂಡೊ ಪೊರವಿ
ಕೆಟ್ಟ ಗುಣ, ನಲ್ಲೊ ಗುಣ ಎಲ್ಲ ನಿಂಡೊ ಕರ್ಮ ಎಂಡರಿಇಲೋ
ಕೊಣ + ಅವಗುಣ + ಅರಿಯಾತೊ ಪೊರಕ್ಕುಂಬೊ ನಲ್ಲದೇದ್,
ಕೆಟ್ಟದೇದ್ ಅರಿಯಾತೆ ರೂಪತ್ತಿಲ್ ಬಂಡೊ ಪಿನ್ನೆ ಉಮ್ಮ, ಉಪ್ಪಾ,
ಪರಿಸರ ಪಟಿಪಾಟ್‌ರ್‌ದ್ ಕರ್ಮ

56. ಆಗಾಸ ಕರ್ಪತ್ತಿಲಾಯಪ್ಪೊ ಕಾತ್ ನೀಲ್ ಪೆರುನಾಲ್
ಆಗಾಸ ಪೆತ್ತೆ ನೀರ್ ಲೋಗತ್ತೆ ಬೇವಮೆಂಡರಿಇಲೋ
ಕರ್ಪತ್ತಿಲ್ ಆಯಪ್ಪೊ ಮೋಡ ಆವುರದ್ ಕರ್ಪ.
ನೀರ್ = ತನ್ನಿ
ಪೆರುನಾಲ್ - ಪೆರುರೊ ನಾಲ್ ಚೊನ್ನೆಂಗೆ ಮಲೆ ಬಂಡೊನಾಲ್

57. ಕಡಲೆಲ್ಲ ಬತ್ತಿ ಆರಿಯಪಿನ್ನೆ ಲೋಗಮೆಂದಾಗು ಚೊಲ್ಲು
ಆಗಾಸ ಬೂಮಿ ಜೀವಿಬಲೆಲ್ಲ ಕಾನಾದೆ ಮಾಯವಾಗು

58. ಆಗಾಸತ್ತೊ ಒರು ತುಲ್ಲಿ ತನ್ನಿ ಬೂಮಿಗತ್ತಿಯಿಲ್ಲೆಂಗೆ
ಬೆದೆ ಇಲ್ಲ, ಪಚ್ಚೆ ಇಲ್ಲ, ಊನಿಲ್ಲ, ಬದುಕೇ ಇಲ್ಲ. ಅದೇ ಕಿಯಾಮತ್
ಒರು ತುಲ್ಲಿ - ತೆಲ್ಲೆ, One Drop ಕಿಯಾಮತ್ = ಅಂತ್ಯನಾಲ್
59. ಮಲೆತನ್ನಿ ಬೂಮಿ ಅಡಿಮೇಲಾಕ್ಕು. ಬೆಲ್ಲತ್ತೊ ಬೆಲ್ಲ
ರಬ್ಬಂಡೊ ನಿಯಮತ್ತೊ ಕಾಟರೊ ನೆನಪಾಕ್‌ರ್ದಲ್ಲೆ?
ಬೆಲ್ಲ = Flood, ನೆರೆ
60. ತನ್ನಿ ಇಲ್ಲಾತುಲಗತ್ತೊ ನೀ ಒನ್ನೊ ಓರ್ತ್ ನೋಕು
ನೀನುಂ ಈ ಬೂಮಿ ಎಲ್ಲಾ ರಬ್ಬಂಡೊ ಅನುಗ್ರಹ ತನ್ನಿ ಪೋಲೆ
ಉಲಗ = ಲೋಗ ಓರ್ತ್ = ನೆನಪಾಕಿ
61. ಈ ಲೋಗತ್ತಿನೋಲ ಮರಿಚ್ಚವರೆನ್ನಿ ಚೊಲ್ಲುವವರಾರ್ ?
ಬಂತ್ ಪೋಯೋಂಡುಲ್ಲೊ ಮನ್ನಜೀವಜಂಗ್ ಒರಂತ್ಯ ಬೇಂಡೇ?
ಲೋಗತ್ತ್ + ಇನ್ನೋಲ, ಮರಿಚ್ಚವರೊ + ಎನ್ನ
ಈ ಲೋಗ ಆರಂಬತ್ತಿನ್ನಿ ಇನ್ನೋಲ, ಇನಿ ಮುನ್ನೋಲುಂ ಬಂಡ
ಮನ್ನ ಜೀವಿಜಲೊ
ಎನ್ನ (Count) ಚೊಲ್ಲುಕಾವುರಾ? ಇದಂತ್ಯ ಆವುಲೇ?
ನಂಜ ತೆಲ್ಲೆ ಯೋಚನೆ ಆಕನು.
62. ಸುಕ ದುಕ್ಕಮಿಲ್ಲಾತೊ ಲೋಗತ್ತೇಕ್ ಪ್ರಯಾಣಮುಂಡ್
ದೀನರಿಇೋರ್‌ಕ್ಕದೇ ತೆರುಕಾಟ್‌ರೆಂಡ್ ಚೊಲ್ಲುವಾರ್
ಪರಲೋಗತ್ತೆ ಈ ಲೋಗತ್ತೆ ಪೋಲೆ ಸುಕ, ದುಕ್ಕತ್ತೊ ಲೋಗ ಅಲ್ಲ

ಸುಕ ಮಾತ್ರ ಇಲ್ಲಿಂಗ್ ದುಕ್ಕ ಮಾತ್ರ (ನರಗ) ಉಲ್ಲೊ ಲೋಗತ್ತೇಕ್ ಪ್ರಯಾಣ.
ದೀನ್ ಆ ಪ್ರಯಾಣತ್ತ್ಗ್ ತೆರು ಕಾಟ್

63. ಚೆಯ್ಪು ಕರ್ಮದಾಕಲೆ ಕಿತಾಬ್ ನಾಸ ಆಗುಮೋ?
ನಾಸ ಆಗಂಡ, ಸಲ್‌ಕರ್ಮ ದಾಕಲೆ ಬಲಂಗೈಯ್ಯಲಾವಟ್ಟ್

64. ಸೌತ್, ರೂಪ, ಮಣ, ತೊಟ್ಟರಿವು ಉಲ್ಲವನುಗರಿಯು
ರಬ್ಬ್ ಕಾಟಿಯೊ ತೆರುವದೆಂಡ್. ಅದೇ ಸ್ವರ್ಗತ್ತೊ ತೋಟ
ತೊಟ್ಟರಿವು = ಸ್ವರ್ಶ ಉಲ್ಲವನುಗ್ ಅರಿಯು

65. ಪರಿಶುದ್ಧ ಕುರ್‌ಆನ್ ಓದಿಯೋನುಕ್ಕರಿಯುಮೋ ದೀನ್?
ದೀನರಿಯಾತೋನುಕ್ಕದೋದುವಾನ್ ಆಗೆಯಿಲ್ಲ
ಪ. ಕುರ್ ಓದಿಯೆಂಗ್ ಮಯ್ಯಾವಿಲ್ಲೆ
ದೀನರಿಇೋನಕ್ಕೇ ಅದುಪಯೋಗಮಾಗು

66. ಕರುಣೆ, ಸುಬ್‌ರ್, ರಬ್ಬುಂಡೊ ನಿತ್ಯ ನೆನಪುಲ್ಲೋನು
ಜಂಡ್ ಲೋಗತ್ತಿಲುಂ ಜಯ ನೇಡಿಯವನಾಗು
ಜಂಡ್ ಲೋಗ - ಈ ಲೋಗ ಪಿನ್ನೆ ಪರಲೋಕ

67. ಅಂಜುಂ ಆರುಂ ಪವುನೊನ್ನು ಕಾರ್ಯ ಚೊಲ್ಲವಾರ್
ದೀನರಿಯೊತುನುಕ್ಕ ನೂತೊನ್ನು ಕಾರ್ಯ ಮಯ್ಯಾವುಲಲ್ಲೆ!

ಈಮಾನ್ - ಇಸ್ಲಾಂ ಕಾರ್ಯಚ ಪವನೊನ್ನಲ್ಲೆ? ದೀನೇ
ಅರಿಯಾತೋನುಕ್ಕ ಪವುನೊನ್ನು ಅರಿಯುಮೋ? ಓನು ಚೊನ್ನದೆಲ್ಲಾ
ದೀನ್ ಕಾರ್ಯ ಚೊಲ್ಲು

68. ನೆಜೀಸಿಲ್ಲಾತೊ ಪರಿಶುದ್ಧ ಮನಸ್ ಪರಿಶುದ್ಧ ಜೀಮ
ನೆಜೀಸುಲ್ಲೊ ಮನಸ್ ತಂಡಾಸ್‌ರೊ ಗುಲಿ ಪೋಲೆ ಗಲೀಜ್
ನೆಜೀಸುಲ್ಲೊ ಮನಸ್ - ಕೆಟ್ಟ ಮನಸ್, ದುಷ್ಟ ಮನಸ್
69. ಮನಮಾಟಿ ಪೆಣ್ಣೇ, ನಿಂಡೊಡಲ್ ಸುದ್ದಿಯಾವನು
ನಿನ್ ಪುರುಸನಲ್ಲಾತೊರುತ್ತನೆ ತೊರನ್ನು ತೊಟ್ಟಾಲಸುದ್ದಿ
ಮನಮಾಟಿ = ಪುದಿಯೊ ಪೆನ್ನೊ ಒಡಲ್ = ತಡಿ
ನಿನ್ ಪುರುಸ = ನಿಂಡೊ ಮಾಪುಲೆ
ತೊರನ್ನು ತೊಟ್ಟಾಲ್ = ತಡಿ ತೊರನ್ನು ಕಾಟಿ ತೊಟ್ಟಿಂಗ್
ತೊಟ್ಟಾಲ್ + ಅಸುದ್ದಿ
70. ಉಮ್ಮಾ ಉಮ್ಮಾ ಎಂಡ್ ತೇಡಿ ಆಡಿ ಚಿರಿಚೋಂಡುಂಡಾಯೊ ನೀ
ಉಮ್ಮಗರುವದಾಯಪ್ಪೊ ಉಮ್ಮಾ ಎರಂಜೆ ಪೋ ಚೊಲ್ಲವಾಯೆ!
ಬಾಲ್ಯತ್ತಿಲ್ ಉಮ್ಮಾ, ಉಮ್ಮಾ ಕೆಲವಿ ಆಯಪ್ಪೊ
ಉಮ್ಮ ಬೇಂಡ ಪೋ ಚೊಲ್ಲರಂಜ ಉಲ್ಲಾರ್
71. ಪೆಣ್ಣೇ ನಿಂಡೊ ಮೇಲುಂಡ್ ರಬ್ಬಿಂಡೊ ಕಣ್ಣರಳೋ
ಎಲ್ಲಾರುಡೆ ಕಣ್ಣ್ ನಿಂಡೊ ಮೇಲುಂಡ್, ಕಾಟಂಡ ನಿಂಡೊ ರೂಪ
ಪೆಣ್ಣರೊ ರೂಪ ಸೌಂದರ್ಯ ಕಾಟುವುದಕ್ಕಲ್ಲ
ರಬ್ಬಿ ಕಾಂಡ್ ಆಲ್‌ಜ ಅದೇ ಕಾನೋಕ್ ಕಾತ್ ನಿಕ್ಕರಾರ್ ಕಾಟಿಂಡ
72. ಕೆಟ್ಟಿಯೊಂಡೊ ಚೊಟಡಿಯುಲುಂಡ್ ಪೆಣ್ಣೊಂಡೊ ಸ್ವರ್ಗ
ಓಂಡೊ ಕಾಲುಂ ತಡಿಯುಂ ಸುದ್ದಿಯಾಯಿಕ್ಕಂಡೆ?
ಕೆಟ್ಟಿಯೋನು = ಮಾಪ್ಪೆ ಚೊಟಡಿಯಿಲ್ = ಕಾಲಡಿಯಿಲ್
ಓಂಡೊ = ಮಾಪ್ಪೆಂಡೊ, ಓನ್ ಯೋಗ್ಯತೆ ಬೇನು

73. ನೀ ಮನ್ಸನಾಯೆಂಗ್ ಬೇನಾಯದ್ ನಾಲುಂಡ್
 ಊನ್, ಒರಕ್ಕೈ, ತನ್ನಿ, ಕಾಮ. ಅಕ್ರಮತ್ತಿಲಾಯೆಂಗ್ ನರಗ
 ಮನ್ಸನ್ ಅಗತ್ಯ ಬೇನಾಯದ್ ಊನ್, ಒರಕ್ಕೈ, ಕಾಮ, ತನ್ನಿ. ಇದರೊ
 ಅಕ್ರಮತ್ತಿಲ್ ನೇಡಿಯೆಂಗ್ ನರಗ. ಸಕ್ರಮತ್ತಿಲಾಯೆಂಗ್ ಸ್ವರ್ಗ.
74. ಕಾಮ ಸುಕಮೆಂಡಾಸೆ ಕರ್ಮ ವಾಸನೆ ಪೋಲೆ
 ಕಾಮಮೆಂಡದ್ ಪೊಲಿಕ್ಕೋಗಾತೊ ತೀಯೆ ಪೋಲೆ
75. ತಂಡವರಾರು ಇಲ್ಲಾತೊ ಯತೀಂ ಆಯವರೆ ಪೋಲೆ
 ಮರಿಚ್ಚು ಪೋಯೋರ್, ನಜಲುಂ ಯತೀಂ ಆವೋಗುಂಡ್
76. ಉಮ್ಮ ಬಾಪಾ, ಬಿರ್ಂದರ್ ಕುಟುಂಬ ಬಂದುಜ
 ನಂಜಲೊಟ್ಟಾಯೊ ಪಿರಿಸಪ್ಪಾಡ್ ಈ ಲೋಗ ಸ್ವರ್ಗ
 ಒಟ್ಟಾಯಿತ್ತಿಕ್ಕುರೊ ಕುಟುಂಬ ಪಿರಿಸಪ್ಪಾಡ್ ಸ್ವರ್ಗಪೋಲೆ
77. ಕುಟುಂಬ ಬಂದುತ್ತ ದೀನಡಿಸ್ತಾನಮೆಂಡರಿಇೋ
 ಅದಿಲ್ಲಾತೊ ಕುಟುಂಬ ಸಾಂತಿ ಇಲ್ಲಾತೊ ನರಗ
78. ದುನಿಯಾವುಲೇ ಜೀಮಾನ ಉಂಡ್. ಅದ್ಕೊರು ಮಿತಿಯುಂಡ್
 ಪರಲೋಗ ಜೀಮಾನ ಇದ್ಪೋಲೆ ಅಲ್ಲ. ಮಿತಿಯುಲ್ಲದಲ್ಲ
 ದುನಿಯಾವುಲ್ ಮರಣತ್ತೋಡ್ ಜೀಮಾನ ತೀರ್ತ್
 ಪರಲೋಗ ಜೀಮಾನ ಸಾಸ್ವತ, ಸ್ವರ್ಗಮೋ ನರಗಮೋ
79. ಅಸ್ವಾಚ್‌ಗನವುಲ್ಲೊ ಪೆಣ್ ಅಗತ್ತುಲ್ಲ ಬೆಲ್ಲ
 ಪಿರಿಸತೊ ಬೆಲಕ್ ನೀ ಆಗನು. ಸ್ವರ್ಗತ್ತೊ ಬಾಯಿಲ್ ನೀನಾಗು

ಅಸ್‌ವಾಜ್‌ಗ್ + ಅನವುಲ್ಲೊ = ಮಾಪ್ಲಯೋಡ್ ಅಡುತ್ತ್
 ಒರ್ಮಪ್ಪಾಡುಲ್ಲೆ. ಅಗತ್ತೊ ಬೆಲಕ್ ಅವುತೇಕ್ ಬೆಲ್ಚ
 ಪಿನ್ನೆ ಸ್ವರ್ಗತ್ತೊ ಬಾಯಿಲ್ ಆಯಿಟ್ಚ್ಕರಾಲ್

80. ಪಿರಿಸ ಎಂಡೊರು ರಸ ಉಂಡ್. ಅದ್ ಕುಟುಂಬತ್ತೊ ಕೂಟು
 ಪಿರಿಸತ್ತೊ ಬಾಗ್ಯ ಉಲ್ಲವಲೇ ಸ್ವರ್ಗತ್ತೊ ಕನಿ ಚೊಲ್ಲುವಾರ್
 ಪಿರಿಸ ಕುಟುಂಬತ್ತೊ ಕೂಟ್ರ್, ಪಿರಿಸ ಉಲ್ಲೊ
 ಪೆಂಜಾಯಿ ಸ್ವರ್ಗತ್ತೊ ಕನಿ ಪೋಲೆ. ಕನಿ = Fruit ಫಲ
81. ಪಚ್ಚಿಕಾಡ್ ಅರ್‌ಗಿಲುಂಡೆಂಗ್ ಪಚ್ಚಿ ತೋಟಪೋಲೆ
 ದೂರ ಉಂಡೆಂಗ್ ಪಚ್ಚಿಗುಡ್ಡೆ, ಅದೇ ಪೋಲೆ ಉಮ್ಮಾ-ಉಪ್ಪಾ
 ಅರ್‌ಗಿಲ್=ಅಡ್‌ತ್ತ್, ದೂರತ್ತೊ ಕಾಡ್ ಒರು ಗುಡ್ಡೆ ಪೋಲೆ ಕಾನುಂ
82. ಪೆತ್ತುಮ್ಮಯೆ ಬಿಟ್ಟೋಡಿಯೋಲೆ ನೆಂಜ್ ಕಲ್ಲ್‌ಪೋಲೆ
 ಒಲೊ ನೆಲೆ ಪೂವ್‌ಗ್ ಬೇಂಡಿತ್ತ್ ತೈಯೆ ಪೊರಿಚ್ಚೊ ಪೋಲೆ
 ನೆಂಜ್ = ಹೃದಯ, ಖಲ್ಬ್
83. ದುನಿಯಾವಿಲ್ ಮೇಲ್ ಮೇಲೆ ಪೋಯೋನು ಮೇಲಾಗು
 ಮೇಲುಲ್ಲೋನೆ ಮರಕ್ಕುಂ, ತಾನೇ ಮೇಲೆಂಡ್ ಚೊಲ್ಲುಂ
 ಮೇಲೆ ಮೇಲೆ ಪೋಯೋನು = ಸಂಪತ್ತು, ಅಧಿಕಾರ
 ಮೇಲುಲ್ಲೋನು = ಅಲ್ಲಾಹು, God
84. ಮೇಲೆಕೆರಿಣಿಗೊ ಕಲ್ಲ್ ಕೀಲೆ ಬೂಲಾಂಡಿರಿಕ್ಕುಮೋ?
 ತಾನೇ ಮೇಲೆಂಡೋನುಕ್ಕರಿವಿಲ್ಲ ತಾನ್ ಕೀಲೆ ಬೂಲುಮೆಂಡ್

ಮೇಲೇಕ್ + ಎರಿಇಗೊ, ಬೂಲಾಂಡೆ + ಇರಿಕ್ಕುಮೇ
ಮೇಲೆ + ಎಂಡೋನುಕ್ಕ್ + ಅರಿವಿಲ್ಲೆ

85. ಉಂಡಾಕಿಯೋನರಿಯುಂ ಅದಿಲ್ಲಾದಾಕುವಾನುಂ
ರೋಗಾಣುಜೀವಿಜಲೆಲ್ಲಾತೊ ಉಂಡಾಕಿಯದಾರ್?

ಉಂಡಾಕಿಯೋನು = ಸೃಷ್ಟಿಕರ್ತ, ಅಲ್ಲಾಹು
ಅವನೇ ಇಲ್ಲಾದಾಕೊನು, ದುಆ ಬೇನು

86. ದುನಿಯಾವು ಸ್ವರ್ಗವುಮಲ್ಲ, ನರಗವುಮಲ್ಲ
ಆಲಮುಲ್ಲೊ ಕಡಲ್ ನೀಂದೋನರಿಯುಮೆಂಗಿಲ್ ಜೀಯಾಂ

ಆಲಮುಲ್ಲೊ ಕಡಲ್ = Deep Sea ನೀಂದೋನ್ + ಅರಿಯು +
ಎಂಗಿಲ್ ಜೀಯಾಂ = ಜೀವಿಕ್ಕಾಂ

87. ಕಲ್ಲನಾಯೆಂಗುಂ ಕುಲ್ಲನಾಯೆಂಗುಂ ಮಾಪ್ಲೆ ಮಾಪ್ಲೆ ತನ್ನೆ
ಓಂಡೊ ಚೊಲ್ವಡಿ ನಡಕ್ಕೇಂಡದ್ ಪೆಣ್ಣೊಡೊ ದೀನ್

ಚೊಲ್ವಡಿ = ಚೊನ್ನೆಪೋಲೆ

88. ದೀನೆಂಡದ್ ಆನಿಸುಂ ಪೆಣ್ಣೆನುಂ ರಕ್ಷಾಪೊದಪ್ಪು ಪೋಲೆ
ಅಲ್ಲಾಹು ಅಲ್ಲಾತೆ ಮತ್ತಾರೆಯುಂ ಪೇಡಿಕ್ಕೇಂಡದಿಲ್ಲ

ದೀನ್ = ಧರ್ಮ Faith ರಕ್ಷಾಪೊದಪ್ಪು = Protecting Cover ರಕ್ಷಾಕವಚ

89. ಜೀವಿಕ್ಕಾನುಲ್ಲದುಂಡಾಕಿಯೋನು ನಿಂಡೊ ರಬ್ಬ್
ಅಂಜ್ ಇಂದ್ರಿಯಜಲುಂಡಾಕಿರ್. ಅದುಪಯೋಗಿಚ್ಚೊ ಮೋನೆ

ಜೀವಿಕ್ಕಾನ್ + ಉಲ್ಲದ್ + ಉಂಡಾಕಿಯೋನು
ಇಂದ್ರಿಯಜಲುಂಡಾಕಿರ್. ಅದ್ + ಉಪಯೋಗಿಚ್ಚೊ

90. ಅರುಲ್ ಬೇನು ಎಂಡೋನು ಪೋಂಡೋ ತೆರು ಪೊರುಲ್
 ಸಬ್ಬರ್ ಕರುಣೆ, ದೀನ್ ಕಾಟಿಯೊ ತೆರುಲೇ ಉರುಲ್
 ಅರುಲ್ = ದೇವಾನುಗ್ರಹ, ಪೊರುಲ್ = ಸತ್ಯಮಾರ್ಗ, ದಿವ್ಯಸಂಪತ್ತು
 ದೀನ್ ಕಾಟಿಯೊ ತೆರುಲೇ ಉರುಲ್ = ದೀನ್ ಕಾಡಿಯೊ ತೆರುಲೇ ಪೋ
91. ಅಲಿಯಾತೊ ಸಂಪತ್ತೇದೆಂಡ್ ಅರಿಯುಮೋ?
 ಆಸೆಯಿಲ್ಲಾತುಲ್ಲೊ ಖಿಲ್, ರಬ್ಬಂಡೊ ಅರಿವು ಮಾತ್ರ
 ಅಲಿಯಾತೊ = ನಾಸ ಆಗಾತೊ ಆಸೆ + ಇಲ್ಲಾತೊ + ಉಲ್ಲೊ
92. ತನಕ್ಕಾಯೊ ಅಪಕಾರತ್ತೊ ನೊಂಬಲತ್ತೊ ಮರಕ್ಕ ಬೇನು
 ಪೊರುಕ್ಕಲೇ ರಬ್ಬಂಡೊ ಅನುಗ್ರಹಮೆಂಡರಿಗಳೋ
 ಪೊರುಕ್ಕಲ್ = ಕ್ಷಮೆ
93. ಸೊರ್ಕು ಉಕ್ಕಿ ಬಂಡೋನು ಕತ್ತಿ ಪಾರ್‌ರೋಲೇ ಪೋಲೆ
 ರಬ್ಬಂಡೊ ಅದಾಬ್ ಎಂಡೊ ತನ್ನಿ ಅದ್‌ರೊ ಪೊಲಿಕ್ಕು
 ಸೊರ್ಕು = ಸೊಕ್ಕು ಉಕ್ಕಿ ಬಂಡೋನು = ಏರಿ ಬಂಡೋನು
 ಅದಾಬ್ = ಶಿಕ್ಷೆ
94. ಓಂಡೊ ಪೋಲೆ ತಾನಿಲ್ಲೆಂಡ್ ಉಲ್‌ನಂಜ್ ಕಾಟ್‌ರೋನು
 ಮೂಮಿನೇ ಅಲ್ಲೆಂಡ್ ಉಲಮಾ ಕೂಟರ್ ಚೊನ್ನಾರಾರ್
 ಉಲ್‌ನಂಜ್ = ಕಿಚ್ಚ್, ಅಸೂಯೆ
95. ನಂಜ್ ಮೊಂಜಲ್ಲ ಎಂಡರಿಗಳೋ, ದುನಿಯಾವಿಲ್ ಮಿಂಜನು
 ಸಂಪತ್ತ್ ಅನುಗ್ರಹಮಲ್ಲ, ಬೂಮಿಲೇ ಆಸೆ ಕಂಡೊ ನಂಜ್

ನಂಜ್ = ಅಸೂಯೆ, ಮಚ್ಚರ ಮೊಂಜಲ್ಲ = ಚಂದ ಅಲ್ಲ
ನಲ್ಲದಲ್ಲ ಬೂಮಿಲೆ ಮಿಂಜನು ಎಂಡೊ ಅತಿ ಆಸೆ
ಸಂಪತ್ ಅನುಗ್ರಹ ಅಲ್ಲ ಅದ್ ನಂಜ್ = ಬಿಸ

96. ಆಸೆ ಆಗಾಸತ್ತೇಕ್ ಪೋವನು, ಕೊತ್ತುಬಲೊ ಎನ್ನನು ಎಂಡಿಕ್ಕು
ದುನಿಯಾವುಲುಲ್ಲೊ ಮನ್ನನ್‌ಕ್ ಅದ್‌ರೊ ಎನ್ನ ಕಿಟ್ಟಾಲೆ
ಮನ್ನರೊ ಆಸೆಕ್ ಮಿತಿ ಇಲ್ಲ, ಆಗಾಸತ್ತೊ ಕೊತ್ತು ಎನ್ನನು
ಎಂಡಿಕ್ಕು. ಆಯೆಂಗ್ ಅದ್ ಸಾದ್ಯ ಅಲ್ಲ

97. ಪೆಣ್ಣೆ ನಿಂಡೊ ಮೊಂಜೆಲ್ಲ ಮಣಮಿಲ್ಲಾತೊ ಪೂವು ಪೋಲೆ
ಸಿಂಗಾರಿ, ವೈಯ್ಯಾರಿ, ಮರ್ಯಾದೆ ಪರಾರಿ
ಪೆಣ್ಣೆಡೊ ಮೊಂಜ್, ಸೌಂದರ್ಯ ಪ್ರದರ್ಶನತ್ತಿಗಲ್ಲ
ಸಿಂಗಾರಿ, ವೈಯ್ಯಾರಿ ಆಯೆಂಗ್ ಮರ್ಯಾದೆ ಪೋಗು

98. ಸ್ತ್ರೀ ಎಂಡೊ ಪೆಣ್ಣೆ! ತಿರಿಯಂಡ ಲೋಗತ್ತ ಚುತ್ತು
ನಿನ್‌ನೆಂಜಂ ಜಂಡುಂಡ್. ಜಂಡಲೋಗತ್ತೊ ಬಯ್ಯಿ
ಪೆಣ್ಣೆ ಚುತ್ತು ತಿರಿಯಂಡ. ನಿಂಡೊ ನೆಂಜ್ ಕಾಟಂಡ
ಬಯ್ಯಿ = ತೆರು. ಈ ಲೋಗ ಪಿನ್ನೆ ಪರಲೋಗತ್ತೊ
ತೆರು ಪೆಣ್ಣೆರೊ ನೆಂಜಗತ್ತುಂಡು ಕಾತ್ ನಿನ್ನೋ

99. ಪೆಣ್ಣೆ! ನಿನ್ ರೂಪ ರಬ್ಬ ತನ್ನದಲ್ಲೇ
ರಬ್ಬನೆ ಮರಕಂಡ ಓಡಂಡ ರೂಪತ್ತೊ ಪಿರವು
ರೂಪ = ಚಂದ, ಸೌಂದರ್ಯ.
ಅದರೊ ಕಾಟ್‌ರೊ ತೆರುನೋಕಂಡ

100. ದೀನ್ ಎಂಡೋರು ಬಸ್ತ್ ಉಂಡ್. ಬಿಕ್ಷೆ ಕೇಕೋಗಲ್ಲೆ
ಇಲ್ಮ್ ಎಂಡೋ ಬಸ್ತರೊ ಲೋಗರ್ ಕ್ಕತ್ತಿಕ್ಕುವದ್ಕ್
ಲೋಗರ್ಕ್ + ಎತ್ತಿಕ್ಕುವದ್ಕ್
101. ರಬ್ಬ್ ಕಾನಾತೆಡಂ ತೇಡಿ ಪೋಯಿ ನೋಕು ನೀ
ದುನಿಯಾವಿಲ್ಲಿಲ್ಲ, ಮಣ್ಣಡಿಯಿಲೆತ್ತಿಯೆಂಗುಂ ಕಾಂಡಿಲ್ಲ
102. ನೀ ಕಂಡರನ್ನರೊ ದೋಸ, ಮೋಸ, ಕರ್ಮ ಕಂಡೊ ಕಣ್
ತನ್ನದೇ ದೋಸ, ಮೋಸ, ಕರ್ಮ, ಕಾನಾತದೆಂದ್ ?
ನೀ ಕಂಡೊ + ಅನ್ನರೊ ನಿಂಡೊ ಕರ್ಮ ನೀ ಕಾನಾತದೆಂದ್?
103. ಪಲೆ ಪಲೆ ತರತ್ತಿಲುಂಡ್. ಕಿಬುರು, ಮಚ್ಚರ, ಸಿರಿ ಪೈಪೋಟಿ
ಅದೊನ್ನುಮಿಲ್ಲಾತೊ ಸುದ್ದ ಮನಸ್ಸೆಗೇ ಸ್ವರ್ಗ ಪೂತೋಟಿ
ಸಿರಿ ಪೈಪೋಟಿ = ಸಂಪತ್ತ್‌ಗಾಯಿತ್ ಪೈಪೋಟಿ
104. ಪಲಮಿಲ್ಲಾತೊ ಪಲಕ ಚೊನ್ನು ನಡಕ್ಕುರೋನು
ನಯಮುಲ್ಲೋರಾರುಂ ಚಜಾಯಿ ಆಗುಮೋ?
ನಯಮುಲ್ಲೋರು - ನ್ಯಾಯ ಉಲ್ಲೋರು, ನೀತಿ ಉಲ್ಲೋರು
105. ನಲೈ ತಿನ್ನೈಯರಿವುಲ್ಲೋರ್ ಅರಿಯೇಂಡದುಂಡು
ಪಲಮಿಲ್ಲಾತೊ ಪಲಕ ತಿನ್ನೈಯಿಲೇ ಕೀಲಾಯದೆಂಡ್
ತಿನ್ನೈ (ಕುತ್ತ್, ಕರ್ಮ) ಅರಿವುಲ್ಲೋರ್, ಪಲಮಿಲ್ಲಾತೊ
ಪಲಕ (Gossip) ಕೀಲಾಯೋ ಕರ್ಮ ಎಂಡರಿಯೆನು

106. ಚೊಲ್ಲುರೊ ಚೊಲ್ತ್ ನಡಕ್ಕುರೊ ನಡೆ, ಕಾಟ್‌ರಜನಾರೆಂಡ್
ಅರುಮೆಯುಲ್ಲೊ ಕನ್ನಡಿ ಪೋಲೆ ಓನಾವನು
ಅರುಮೆ + ಉಲ್ಲೊ = ಪಿರಿಸ, ಕರುಣೆ ಉಲ್ಲೊ
107. ಕೆಟ್ಟದೇ ಚೆಯ್ಯುವೋರ್ಕ್ ನಲ್ಲದೇದೆಂಡರಿವಿಲ್ಲ
ಸೊರ್ಕುರಾನೆರೊ ಪೋಲೆ ಒರುನಾಯೋನು ಗುಲಿಯಲಾಗು
ಸೊರ್ಕುರೊ + ಆನೆ ಪೋಲೆ ಒರು ನಾಲ್ ಗುಲಿಯಲ್‌ಬೂಲು
108. ಕೆಟ್ಟವರೊ ಸಹವಾಸ ತೀಯೋಡು ಕಲಿಚ್ಚೊ ಪೋಲೆ
ಒರುನಾಲ್ ಅದೋನೆ ಚುಟ್ಟ್ ಕರಿಕ್ಕಾದೆ ಪೋಗಿಲ್ಲ
109. ನಲ್ಲೋರಾರ್ಗು ತಾನೇ ಕೇಡುಂಡಾಕು ಎಂಡರಿವಿಲ್ಲ
ಅನ್ಯರ್‌ಗ್ ಕೇಡಾವನು ಎಂಡೋನು ನಲ್ಲೋನಾಗಯಿಲ್ಲ
ನಲ್ಲೋರು + ಆರುಂ
110. ಕೆಟ್ಟ ಕರ್ಮ ಒರು ಸೈತಾನ್. ಅದ್ ನೆಲಲ್ ಪೋಲೆ
ನಿಂಡೊಡಲ ಪಿರವಿಲೇ ಅದುಂಡಾಗು ನಿತ್ಯ
ಸೈತಾನ್ ಕರ್ಮ ನೆಲಲ್‌ಪೋಲೆ ಪಿರವುಲೇ
ಆಖಿರತ್ತೋಲ್ ಬರು.
111. ತಂಡಾತ್ತ್ ಸುದ್ದಿಯೊ ಮೋಹಿಕ್ಕುನ್ನೋನರಿಯನು
ಕೇಡಿಲ್ಲಾತೊ, ಕಿಬ್‌ರಿಲ್ಲಾತೊ ಪಿರಿಸತ್ತೊ ಮೋಹಿಕ್ಕನು
112. ಉಪಕಾರ ಆಕನು. ಅಪಕಾರ ಆಕಂಡ
ಅದ್‌ಕ್ಕ ಮೇಲಾಯೊ ಸತ್ಕಾರ್ಯಮೇ ಇಲ್ಲ

113. ಮರಣತ್ನೋ ನೆನಪಾಕ್ ಮನ್ನಾ, ನೊಂಬಲತ್ನೊರು ನಿಮಿಸ
ನೊಂಬಲ ಇಲ್ಲಾತೊ ಮೌತ್ ರಬ್ಬಂಡೊ ಅನುಗ್ರಹ ಅರಿನೀ
114. ದುನಿಯಾವಿಲೆಲ್ಲಾ ಪಣ, ಸಂಪತ್, ಅದಿಕಾರ ಕಲಿಕ್ಕರ್
ದೀನರಿಯಾತೊರೊ ಆಸೆ, ಕಲಿ ತೀರ್ ರ್ ಮರಣತ್ನೊ ಕುಲಿ
ದೀನರಿಯಾತೊರೊ ಆಸೆ, ಸಂಪತ್ತ ಅದಿಕಾರ
ಇದೆಲ್ಲಾ ಮರಣತ್ತಿಲ್ ತೀಂತ್, ಮರಣತ್ನೊ ಕುಲಿ = ಮಯ್ಯತ್ ಕುಲಿ
ಚೊನ್ನೆಂಗ್ ಮಯ್ಯತ ಕುಲಿಪಾಟುರೊ, ದುನಿಯಾವಿಲೆ ನೆಜೀಸ್ ಕಲ್ಗೊರೊ
115. ಉದಾರಿ ನೀನಾವನು. ಕೆನ ನೊರೋಡಿ ತನ್ನಿ ಪೋಲೆ
ಊರುಲುಲ್ಲೊ ಮ್ಹಗ, ಪಕ್ಕಿ, ಮನ್ನಜ ಕುಡಿಚೆಂಗುಂ ತೀರಾತ ತನ್ನಿ
ಊರುಲುಲ್ಲೊ = ರಾಯತುಲ್ಲೊ
116. ಉಲ್ಲೋನಿಲ್ಲಾದೋನ್ ಗ್ ಕೊಡುಕ್ಕುರದ್ ಸ್ವದಕ
ಉಲ್ಲೋನುಕ್ಕುಲ್ಲದ್ ರಬ್ಬಂಡನುಗ್ರಹತ್ನೊ ವದಕ
ಸ್ವದಕ = ದಾನ ಉಲ್ಲೋನುಕ್ಕ್ + ಉಲ್ಲದ್ = ಸಂಪತ್
ವದಕ = ಕೊಡುಕೊಗಾವುರೊ ಅನುಕೂಲ
117. ತಾನಿಲ್ಲಾತೋನೆಂಡ್ ಕೈನೀಟಿ ಕೇಕ್ ರದ್ ಬಿಕ್ಕಿ
ಆರ್ ತನ್ನೆಂಗು ಬೆಂಡಾ ಚೊಲ್ಲಂಡ. ಅದ್ ರಬ್ಬಂಡೊ ರಕ್ಕಿ
ತಾನ್ + ಇಲ್ಲಾತೋನು + ಎಂಡ್
118. ಮಿಸ್ಕೀನ್, ಯತೀಂ ಆಯೋರಾರೆಂಡ್ ಅರಿಯಿರದೆ ದೀನ್
ಕೇಕಾದೆ ತೊಡುಕ್ಕುರದೇ ನಿಂಡೊ ಮೇಲುಲ್ಲೊ ಕಡ್ಡಾಯ ಕರ್ಮ

119. ನೆರೆಯಲಾರೆಂಗು ಪಸಿಯಲುಂಡೆಂಡರಿಇಂಗ್
 ಓಂಡೊ ಪಸಿ ತೀರ್ತೆ ಪಿನ್ನೆ ನೀಲುಣ್ಣನು ಚೊಲ್ಲುರು ದೀನ್
 ಪಸಿಯಿಲ್ + ಉಂಡೆಂಡ್ + ಅರಿಇಂಗ್
120. ಸೊತ್ತುಂಡೆಂಗ್ ಬೆಕ್ಕಂಡ. ನಿಕ್ಕದ್ ಕಿಟ್ಟಾದೆ ಪೋಗು
 ಅದ್ ನಿಂಡದಲ್ಲ. ಅಗತ್ಯತ್ತೊ ಮಿಕ್ಕಿ ನೀ ಬಾಕಿ ಆಕಂಡ.
121. ಮರಿಪ್ಪು ಇಲ್ಲಾತೋನಾರುಂ ಇಲ್ಲ ಎಂಡರಿಇೋ, ಮರಿಪ್ಪು ಬೇಂಡೇ?
 ಮೌತ್ ಹಕ್ಕಲ್ಲೆ? ಅನ್ಯರೊ ಸುಕದುಕ್ಕತ್ತಿಲಾಯಿತ್ ಮೌತ್ ಮರಕ್ಕ
 ಮರಿಪ್ಪು ಚೊನ್ನೆಂಗ್ ಮರಣ ಅದ್ ಹಕ್ಕ. ಇಲ್ಲಾತೋನಾರು ಇಲ್ಲ
 ಸುಕದುಕ್ಕತ್ತಿಲ್ ತಾನ್ ಕೂಡಿತ್ ಮೌತ್ ರೊ ಮರಕ್ಕ
122. ಕೀರ್ತಿ ಎಂಡೊರು ಪೊಗಲಲ್ ಅದ್ ಒರು ಸಂಪತ್ತಲ್ಲ
 ನೀ ಆರೆಂಡ್ ದುನಿಯಾವುಗ್ ಕಾಟ್ ರೊ ಸವಲತ್
123. ಕರುಣೆಯೇಸಿರಿ, ಸಿರಿಯೆಂಡೊಸಿರಿ, ಮಿಗಿಲಾಯೊ ಸಿರಿ
 ಪಣ, ಸೊತ್ತು, ಸಂಪತ್ತ್ ಸಿರಿಯಲ್ಲ. ಅದಿಲಿಲ್ಲ ನಲೈ
 ಸಿರಿ = ಸಂಪತ್ತ್, ದೀನೀ ಸಂಪತ್ತ್ ಕರುಣೆ ಮಿಗಿಲಾಯೊ ಸಂಪತ್ತ್
 ಕರುಣೆ ಇಲ್ಲಾದೋಂಡೊ, ಸಂಪತ್ತ್ ದೀನೀ ಸಂಪತ್ತಲ್ಲ
124. ದಯೆ ಉಲ್ಲೊನುಗ್ ಆಪತ್ತಿಲ್ಲ. ದಯೆ ಸಂಪ್ಕಾತ್ ಪೋಲೆ
 ದುನಿಯಾವಿಲೇ ಸಂಪಾಗು. ಪಿನ್ನೆ ಆಕಿರತ್ತಿಲೋ ಸಂಪ್ಕಾತ್
 ದಯೆ ಸಂಪ್ಕಾತ್ ಪೋಲೆ. ದುನಿಯಾವಿಲುಂ ಆಕಿರತ್ತಿಲುಂ

125. ಕರುಣೆಯಿಲ್ಲಾತೋನುಗ್ ಪರಲೋಕ ಇಲ್ಲ
ಪಣ ಇಲ್ಲಾತೋನುಗ್ ದುನಿಯಾವಿಲೆ ಸುಕ ಇಲ್ಲ
126. ಸಂಪತ್ತಲಿಇಂಗ್ ಪಿನ್ನೆಯುಂ ಅದುಂಡಾಗು
ಕರುಣೆ ಅಲಿಇಂಗ್ ಪಿನ್ನೆ ಅದೆಂಡುಂ ಬಂಡದಲ್ಲ
ಸಂಪತ್ತ್ + ಅಲಿಇಂಗ್ = ಸಂಪತ್ತ್ ಪೋಯೆಂಗ್
ಕರುಣೆ ಪೋಯೆಂಗ್ ರಬ್ಬರೊ ಅನುಗ್ರಹ ಉಂಡಾಗಿಲ್ಲ
127. ನೊಂಬಲ ಅರಿಯಾತೋನು ಆರೆಂಗು ಉಂಡೋ?
ಸಹನೆ, ಸಬುರು, ತಾಲ್ಮೆ, ಪಿರಿಸ, ನೊಂಬಲತ್ತೊ ಇಲ್ಲಾತಾಕು
128. ನೊಂಬಲ ಇಲ್ಲೆಂಗ್ ರಬ್ಬರೊ ಮರಕ್ಕು ಮನ್ನರ್
ನೊಂಬಲ, ಸಂಕಟ ರಬ್ಬನೆ ನೆನಪಾಕೋಗಾಯಿತ್ ಬಂಡ್
ನೊಂಬಲ, ಸಂಕಟ, ಕಷ್ಟ ರಬ್ಬನೇ ನೆನಪಾಕ್ರ್
129. ತಂಡುಯಿರ್ ಒಡಲ್ ನೊಂಬಲ ಅರಿಇಲೋನುಕ್ ಮಾತ್ರ
ಮತ್ತೊರತ್ತರೊ ನೊಂಬಲ ಸಂಕಟ ಅರಿಯೋಕಾಗು
ತಂಡೊ + ಉಯಿರ್ = ತಂಡೊ ಜೀವ ಒಡಲ್ = ತಡಿ
130. ಮೋಸ, ವಂಚನೆ, ಕಲ್ಲತನ ಉಲ್ಲೊಂಡೊ ಮನಸ್,
ಸೊಬಗ ತಾನೆಂಡೊ ನಟನೆ ಕಂಡ್ ರಬ್ಬ್ ಚಿರಿಕ್ಕು ಚೊಲ್ಲುವಾರ್
ಕಲ್ಲ ಮನಸ್ಸರೋನು ಸೊಬಗನೆ ಪೋಲೆ ಕಾಟಿಯೆಂಗ್
ರಬ್ಬ್ ಚಿರಿಕ್ಕು. ರಬ್ಬ್ಗೋನಾರೆಂಡರಿಯು.

131. ಕಲ್ಲನಾಯೋನುಲ್ಲಂ ರಾಜಾವು ತಾನೆಂಡೆಂಗುಂ
 ಕಲ್ಲನೋನಲ್ಲೆಂಡ್ ಮಲಕ್ ಸಾಕ್ಷಿ ಚೋಲ್ಲುಮೋ ?
 ಕಲ್ಲ + ಆಯೊಂಡೊ + ಉಲ್ಲಂ. ಉಲ್ಲಂ = ಒಲಮನಸ್
 ರಾಜಾವು ತಾನೆಂಡೆಂಗು ಮಲಕ್ ಸಾಕ್ಷಿ ಚೋಲ್ಲರದಲ್ಲ
132. ಕಲ್ಲ ನಡವಲಿಕೆ ಮೇಲೆ ಪಿಲಿತೋಲುರೊ ಪೊದಪ್ಪು
 ಕಂಡೋರು ಪೇಡಿಕ್ಕು ಆಯೆಂಗು ಕಲ್ಲಮನ್ನ ಪಿಲಿ ಆಗಿಲ್ಲ
 ಕಲ್ಲ ಪಿಲಿತೋಲು ಪೊದಪ್ಪು. ಪಿಲಿ ಚೊನ್ನೆಂಗ್
 ಓನು ಪಿಲಿ ಆಗಿಲ್ಲ. ಕಲ್ಲ ಕಲ್ಲನೇ
133. ತಾನೇ ಬಂಬ, ತಂಡದೇ ಕಾರ್ಬಾರ್, ಈ ನಟನೆ
 ಕಲ್ಲನುಲ್ಲರಿವುಲ್ಲೊ ಮನ್ನ ಮಂಡನೆಂಡ್ ಚೋಲ್ಲುವಾರ್
 ಕಲ್ಲ + ಉಲ್ಲರಿವು + ಉಲ್ಲೊ = ಓನ್ ನಲ್ಲ ಮನಸ್ಸುಲ್ಲ ಮನ್ನನಲ್ಲ
 ಅಹಂಬಾವಿಯಾಯೊ ಮಂಡ, ಮಂಡ = ತಿಲಿಗೇಡಿ
134. ನಂಬಿ ಬನ್ನೋರೊ ನೆಂಜಿಲುಲ್ಲೋರೊ ವಂಚಿಕ್ಕಾರಾರ್
 ಇದ್ ಮಹಾಪಾಪ ಎಂಡ್ ಪಂಡ್ ಪಂಡೇ ಚೊನ್ನುರಾರ್
 ನಂಬಿ ಬನ್ನೋರೊ = ಜೀಯತ್ತಿಗೇ ಆದಾರ ಆಕಿಯೊ ಚಂಜಾಯಿಮಾರ್
 ಬಂದು ಸಂಬಂದಕ್ಕಾರ್ ನೆಂಜಿಲುಲ್ಲೋರ್
 ಖಲ್ವ್ ನೋರೋಡಿ ಪಿರಿಸ ಉಂಡೆಂದ್ ಕಾಟಿಯೋರ್
135. ತಡಿಯಾಗೆ ಮೆತ್ತಿಯೊ ನೆಜೀಸ್ ತನ್ನೀಲ್ ಪೋಗು
 ನೆಂಜಿಲುಲ್ಲೊ ನೆಜೀಸ್ ತನ್ನೀಲ್ ಮುಂಜಿಯಾಲುಂ ಪೋಗಿಲ್ಲ
 ನೆಜೀಸ್ ತನ್ನೀಲ್ ಕಲ್ಲಿಯೆಂಗ್ ಪೋಗು
 ಖಲ್ವೇ ನೆಜೀಸಾಯೆಂಗ್ ತನ್ನೀಲ್ ಕಲ್ಲೋಕಾವುಲ್ಲೆ

136. ನೆಂಜಗತ್ತೆಲ್ಲೋಲಂ ಆಸೆ, ಮೋಹಂ ಉಂಡೆಂಗೆ
ಅದೆಡುತ್ತೆರಿಯಾದೆ ರಬ್ಬವನೆ ಪೊರುಕ್ಕೇಲ ಮೋನೆ
ಎಲ್ಲೋಲಂ = ಎಲ್ಲೆಂಡತ್ತ
137. ಪಾಪ ಎಂದೆಂಡರಿಯುಮೋ? ಕಲ್ಲ ಮನಸ್ಸರೊ ಕಲಿ
ಸುದ್ದ ಮನಸ್, ರಬ್ಬೆಡೊ ಪೇಡಿ, ಪುಣ್ಯ ಮಾರ್ಗ
138. ಕಲ್ಲಂಡೊ ಖಿಲ್ವಿಯಂ ಪಿರಿಸಮುಂಡಾಗು
ತೀಪೋಲೆ ಪಾರಿಕತ್ತು ನರಗತ್ತೊ ತೀ ಅದಾಗು
139. ಅಲವಿಲನ್ಯಾಯ ಕಲ್ಲ ಮಾಲ್ ಕಚ್ಚೋಡ
ಅಂತ್ಯನಾಲಲವಿಲದ್ ಸಹಿಕ್ಕೋಗಾತೆ ಪೋಗು
ಅಲವಿಲ್ + ಅನ್ಯಾಯ ಬಿಕ್ಕುಂಬೊತ್ತಿಗ್ ಅಲವಿಲ್ ಕಮ್ಮಿ ಆಕುರೊ
ಅದ್ ಕಲ್ಲಕಚ್ಚೋಡ. ಅಂತ್ಯನಾಲ್ಲೊ + ಅಲವಿಲ್ + ಅದ್
ಆಖರತ್ತಿಲೆ ತೀರ್ಮಾನತ್ತೊನಾಲ್ ಸಹಿಕ್ಕೋಗಾತೆ ತೀ ಆಗು
140. ಅಲ್ಲಾಹು ಕಾನಾತೊ ಎಡಮಿಲ್ಲ, ಉಲ್ಲಡಕ್ಕ
ನಾಡಿ ನಾಡಿಯಿಲುಂಡ್ ರಬ್ಬೆಂಡೊ ನೋಟ ಜೀವಮಾನಂ
ಎಡಮಿಲ್ಲ - ಜಾಗೆ ಇಲ್ಲ. ಜೀಮ ಉಲ್ಲೋಡುತ್ತೊಲಂ ರಬ್ಬೆಂಡೊ
ನೋಟ ಓಂಡೆ ಮೇಲುಂಡ್.
141. ದೀನರಿವುಲ್ಲೋನುಗ್ ಅರಿಯು ಒಲಿಕ್ಕೋಗಾಗಾದೆಂಡ್
ಬೂಮಿ ಆಗಾಸ ಎಲ್ಲಾ ರಬ್ಬೆಂಡಗ ಆಯದ್ ಕೊಂಡ್
ದೀನ್ + ಅರಿವುಲ್ಲೋನುಗ್. ಒಲಿಕ್ಕೋಗು + ಆಗಾತದೆಂಡ್
ಒಲಿಕ್ಕೋಗು = ಕಾನಾತ್ತೆ ಒಲಿಚ್ಚು ದೆಯ್ಯೋಗ್

142. ಬೂಮಿ ಚೊಲ್ಲರ್ ಕಲ್ಲ ಮನಸ್ಸರೊ ಕನ ಬಾರೀ ಏರೆ ಎಂಡ್
 ರಬ್ಬರಡಿಯಿಲಿರಜಯಾಲೇ ಕನ ಕೊರಯುಮೆಂಡ್
 ರಬ್ಬರೊ + ಅಡಿಯಿಲ್ + ಎರಜಯಾಲೇ = ರಬ್ಬರೊ ತೌಬಾ ಆಕಿ
 ಸುಜೂದ್ ಅಕಿಯಾಲೇ ಕೊರಯು = ಕಮ್ಮಿಯಾಗು
143. ನೇರ್‌ಮಾರ್ಗ ಉಂಡು. ಅದೆಂಡೆಂಡರಿಯಾತೆ ಮರಕ್ಕುಂ
 ನಾವು, ಪಲಕ, ನಡೆನುಡಿಯಿಲುಂಡ್ ನೇರ್‌ಮಾರ್ಗ ಒರಪ್ಪು
 ನೇರ್‌ಮಾರ್ಗ = ಸತ್ಯಮಾರ್ಗ, ನಲ್ಲ ಜೀವಿತ ಒರಪ್ಪು = ಕಂಡಿತ
144. ಮನಸ್ಸಿಂಡುಲ್ಲಿಲ್ ಉಲ್ಲದಿನೆ ಕಕ್ಕುವಾನಾಗುಮೋ?
 ಮನಸ್ಸೊಕ್ಕಾತೆ ಪನಿ ಚೆಯ್ತೊನು ಕಲ್ಲನಲ್ಲದಾಗುಮೋ?
 ಮನಸ್ಸಿಂಡೊ + ಉಲ್ಲಿಲ್ ಉಲ್ಲದ್ = ಮನಸ್ಸು ದೃಡೀಕರಿಚ್ಚದ್
 ಮನಸ್ಸು + ಒಕ್ಕಾತೆ = ಉದ್ದೇಶ ಇಲ್ಲಾತೊ ಪನಿ = ಸೊರ
145. ಒಡಂಬಾಗೆ ಸತ್ಯ, ಮನಸ್ಸಾಗೆ ಸತ್ಯ, ಖಿಲ್ಬಾಗೆ ಸತ್ಯ
 ರಬ್ಬಂಡೊ ಮಲಕುಜ ಓನೆ ಆದರಿಕ್ಕು ನಿತ್ಯ
 ಒಡಂಬು + ಆಗೆ = ತಡಿ ಆಗೆ = ಇಡೀ ತಡಿ
146. ನೇರಾಯೊ ತೆರು ಅಲ್ಲಾಹುವಿಂಡೊ ತೆರು. ಅದೊರೇ ತೆರು
 ದುನಿಯಾವು ತೆರುವಲ್ಲ, ತಿರಿಜ್ ನೋಕೋಗಾತೊ ತೆರು
147. ನಜ ಕಾನುರೊ ಈ ದುನಿಯಾವು ಇಂಡಿಲ್ಲೆ, ನಾಲೆಯುಂ ಇಲ್ಲ
 ಈ ಸತ್ಯತೊ ಅರಿಜೋನು ದುನಿಯಾವೇ ಬೇಂಡ ಎಂಡ್ ಚೊಲ್ಲು

148. ಅರಿಸತ್ತಹಂಕಾರ ಮಲಾಮತ್ ಮೇಲೇರಿ ಪೋಗು
 ಸಬೂರು ಒರೇ ಮರಂದ್, ಇಲ್ಲೆಂಗ್ ಓನೇ ಕಬ್‌ರಲಾಗು
 ಅರಿಸತ್ತೊ + ಅಹಂಕಾರ = ಅರಿಸ, ಅಹಂಕಾರ ಜಂಡುಂ ಮಲಾಮತ್
 ಸಬೂರು ಬೇನು. ಇಲ್ಲೆಂಗ್ ಅದೇ ಓನೇ ಕೊಲ್ಲು
149. ನಂಜ ಮನ್ನರಾಯಿತ್ ಪೋರಕ್ಕು, ಮನ್ನರಾಯಿತ್ತೇ ಮರಿಕ್ಕು,
 ಪಿನ್ನೆಂದ್‌ಗೀ ಕಲಹ, ರಬ್ಬೆಂಡೊ ನಿರ್ದಾರ್ ಸ್ವರ್ಗ, ನರಗ
150. ಸೌತಾಕಿ ಗರ್ಜನೆ ಪಿಲಿ ಗರ್ಜನೆ ಪೋಲೆ ಗುರ್ ಗುರ್
 ಮನ್ನ ಪಿಲಿ ಆವುಲೆ. ನಾಯಿಯು ಆಗಾತೊ ಕೊರಕ್ಕಲ್
 ನೌತಾಕಿ ಪೇಡಿಪ್ಪಾಟ್‌ರಜ ಉಲ್ಲಾರ್. ನೌತ್‌ಗ್ ಪೇಡಿಕ್ಕರಾರ್ ಎಂಡ್.
 ಅದ್ ನಾಯಿ ಕೊರಚ್ಚದ್ ಪೋಲೆ. ಎಂಡ್ ಆವುಲೆ?
151. ಚಿರಿಯಿಲುಂ ಕಲಿಯಿಲುಂ ಸಂದೋಲ ಉಂಡು
 ಅದಿಲ್ಲಾತೋರು ಪಗನೊರೊಣ್ ಸೈತಾನ್‌ರೊ ಪೋಲೆ
152. ಅರಿಸ ಕೊಲ್ಲುರದ್ ಓಂಡೋ ತಡಿ ಮಾತ್ರ ಅಲ್ಲ
 ಪರಲೋಗತ್ತ್ ಆಕಿರತ್ತೆ ನಾಲಿಲ್ ಅದ್ ಕತ್ತರೊ ತೀ ಆಯಿ ಮಾರು
 ಅರಿಸ ದುನಿಯಾವಿಲು ಆಕಿರತ್ತಿಲುಂ ಕೆಟ್ಟದ್
153. ದುನಿಯಾವಿಲ್ ಅರಿಸತ್ತೊ ತೋಪಾಕಿ ಗೆಂದಿಯವರಿಲ್ಲ
 ಅವಸಾನ ಬೂಮಿಯಡಿ ಮಣ್ಣೆಲ್ ಉಂಡ್ ಅದರಂತ್ಯ
 ತೋಪಾಕಿ = ಆಯುದ ಆಕಿ, ಬೂಮಿಯಡಿ ಮಣ್ಣೆಲ್ = ಕಬ್‌ರಿಲ್

154. ದುನಿಯಾವಿಲ್ ನೆನಚದೆಲ್ಲ ಕಿಟ್ಟುಮೆಂಡ್ ನಿರೀಕಂಡ
ಜೀವಮಾನಮೆಲ್ಲ ಅದ್ ನಿನ್ನೆ ಚೆಮ್ಮೆ ಕೀಲಾಕಿ ಕಾಟು
155. ಮರಿಚ್ಚಿಂಗುಂ ಮರಿಕಾತೊ ಸತ್ತು ಅರಿಸ
ಮರಿಚ್ಚಿಂಗುಂ ಮರಕ್ಕಾತೊ ಒಲಿಯಿರದ್ ಪರಿಸ
156. ಪಣ ನೊರಇಗೋನು ಬಿಕ್ಕಿ ತೂರಿಯೆಂಗ್ ನಾರುಂ
ನಾರುರದ್ ಅದ್‌ರೊಗುಣ. ನಾರಂಡ ಮನ್ನಾ, ಖಿಯಾಲಾಕ್
157. ಪಗೆಯಂಡೊ ಪಗೆಕ್ಕಿದ್‌ರ್ ಪಗೆಯಲ್ಲ, ನಲೈ; ಪರಿಸ
ಪಗೆತೊ ಪೊಗೆ ಇಲ್ಲಾತೊ ಸ್ನೇಹ, ಸಾಸ್ವತ ಬೆಲ್ಲ
ನಲೈ ಪರಿಸೊ, ಪಗೆಯೊ ಇಲ್ಲಾತಾಕುರು = ಅದೇ ಸಾಸ್ವತ ಬೆಲ್ಲ
158. ತನಕ್ಕಾಪತ್ತಾಕಿಯೋನೆ ಪೊರುತ್ತೋನುಂಡಲ್ಲೋ
ರಬ್ಬೆಂಡೊ ಪೊರುಕ್ಕಲ್ ನೀ ಓನೆ ಶಿಕ್ಕಿಕ್ಕಂಡ
ಪೊರುಕ್ಕಲ್ = ಕ್ಷಮೆ
159. ಕೊಲ್ಲಂಡ ತಡಿಯೆಯುಂ ಮನಸ್ಸಿನೆಯುಂ
ಕೊಲ್ಲರದ್ ದೀನಲ್ಲ. ಎನ್ನೆನ್ನೇಕು ಪೊರುಕ್ಕಾತೊ ಪಾಪ
160. ಒರಾಲೊ ರಕ್ಕಿಚ್ಚಿಂಗ್ ಲೋಗರೆಲ್ಲರೊ ರಕ್ಕಿಚ್ಚೊ ಪೋಲೆ
ಒರಾಲೊ ಕೊನ್ನೆಂಗ್ ಲೋಗರೆಲ್ಲರೊ ಕೊನ್ನು ತಿನ್ನಪೋಲೆ
ಕೊಲ್ಲರದ್ ಮಹಾಪಾಪ. ಮನ್ನನೆ ಮಾತ್ರ ಅಲ್ಲ. ಮೃಗ ಪಕ್ಕಿಯೆಯುಂ

161. ದೀನ್‌ಗಾಯಿತ್ ಸಂಪತ್‌ಗಾಯಿತ್ ಕೊಲ್ಲಂಡ
ಕೊಲ್ಲುರೋನುಕ್ ದೀನಿಲ್ಲೆ. ಸೈತಾನನೇ ಓಂಡೊ ಚಜಾಯಿ
162. ದೀನಿಲೊನ್ನಾಮತ್ತದ್ ಕೊಲ್ಲಾದಿಕ್ಕುರೊ ಹಕ್ಕ್
ಪಿನ್ನೆ ಜಂಡಾಮತ್ತದ್ ಕಲವು ಚೊಲ್ಲಾದಿಕ್ಕೊರೊ ಸತ್ಯ
163. ಪೆಂಜಾಯಿ, ಪಿನ್ನೆ ಉಮ್ಮಾ ಬಾಪಾ ಒಟ್ಟಾಯದ್ ಸಂಸಾರ
ಅವರೊ ಬಿಟ್ಟೋಡಿಯೋನು ಕಾಟ್‌ಮೈಗತ್ತೊ ಪೋಲೆ
ಸಂಸಾರ ಚೊನ್ನೆಂಗ್ ಪೆಂಜಾಯಿ, ಮಕ್ಕೊ ಉಮ್ಮಾ ಬಾಪಾ
164. ತನ್ನುಸಿರ್‌ಗಾಪತ್ ಬನ್ನೆಂಗು ಮತ್ತುಸಿರ್ ಎಡ್‌ಕಂಡ
ಬದುಕ್ ಸಾಸ್ತ ಸಂಪತ್ತಲ್ಲ, ಒರು ಸವಾರಿ ಮಾತ್ರ
ತಂಡೊ + ಉಸಿರ್ = ತನ್ನುಸಿರ್ = ತಂಡೊ ಜೀವ
ಮತ್ತೊರತ್ತರೊ + ಉಸಿರ್ = ಮತ್ತುಸಿರ್ = ಮತ್ತೊರತ್ತರೊ ಜೀವ
165. ಮನಸ್ ಸುದ್ದಿಯಾಯೆಂಗ್ ತಡಿಕ್ ರೋಗಮಿಲ್ಲ
ರೋಗಮಿಲ್ಲಾತೊ ಬದುಕೆವುಡೆ? ಕೇಟೆಂಗೇ ರೋಗ ಉಂಡಾಗು
ಸುದ್ದಿ = ಶುದ್ಧಿ, ಸ್ವಚ್ಛೆ
166. ಇಲ್ಲಾತದುಂಡೆಂಡ್ ಚೊಲ್ಲೆ ನಡಕೋಗ್ ತೀರಾ
ಕೀಲರಿಮೆ ಮಾತ್ರ ಅಲ್ಲ ಅಲ್ಲತನವುಂ ಆಗು
ಇಲ್ಲಾತದ್ + ಉಂಡ್ + ಎಂಡ್
ಅಜನೆ ಚೊಲ್ಲರದೇ ಕೀಲರಿಮೆ, ಅಲ್ಲತನ

167. ನಾಟಕ ನೋಕೋಗ್ ಚಿಮ್ಮೆ ಆಲ್ಮಾರ್ ಕೂಡ್‌ರಾರಲ್ಲೆ ?
ಅದ್ ತೀರ್ನೊ ಪಿನ್ನೆ ಹಾಲ್ ಕಾಲಿ ಕಾಲಿ. ಅದೆಪೋಲೆ ಬದುಕ್
168. ಜ್ಞಾನ ಎಂಡರಿವು ನಾಸಮಿಲ್ಲಾತೊ ಸಂಪತ್ತ್
ಪಿನ್ನೆಲ್ಲಾ ಸಂಪತ್ತ್ ನಾಸ ಆಗು, ದುನಿಯಾವುಗೇ ಮುಸೀಬತ್
ಕಾಸ್, ಅದಿಕಾರ ಎಲ್ಲಾ ನಾಸ ಆಗು. ಆಕಿರತ್ತ್‌ಗ್ ಕಿಟ್ಟಾಲೆ
ದುನಿಯಾವುಲೇ ನಲೈರೊ ತಡುಕ್ಕುರೊ ಮುಸೀಬತ್ತಾಗು
169. ತಡಿಯೆಂಡದೀ ಒಡಲ್ ಉಲ್ಲದ್ ಉಂಡಾವಿಲ್ಲ
ನಾಲ್ ಎಂಡೊ ಗರಗಾಸ್ ಕೀರಿ ಪೂಲಾಕಿ ಮುರಿಕ್ಕು
ಒಡಲ್ = ಶರೀರ (Body) ಉಲ್ಲದ್ ಉಂಡಾವಿಲ್ಲ, ಉಲ್ಲಪೋಲೆ ಇಕ್ಕಿಲ್ಲ
ನಾಲ್ (Age = ಬಯಸ್) ಗರಗಾಸ್ = ಗರ್ಗಸ್ ಕೀರಿ ಪೂಲಾಕು
170. ಮರಣತ್ತೊ ಮಲಕ್ ರೂಹೆಡುಕ್ಕಾನೆತ್ತುರೊ ಮುನೊಲ್
ಪರಲೋಗ ಯಾತ್ರೆಕ್ಕುಲ್ಲೊ ತಯಾರಿ ಆಕಂಡೆ ಪೋನೆ?
ರೂಹ್ + ಎಡುಕ್ಕಾನು + ಎತ್ತುರೊ = ಮುರಿಕ್ಕುರೊ ಮುನೊಲ್
171. ಇನ್ನಲೆ ಉಂಡಾಯೋನು ಇಂಡಿಲ್ಲ ಸತ್ತ್
ಇದೆ ದುನಿಯಾವು ಒರು ಕಾಲಮಿತಿ ಮಾತ್ರ
ದುನಿಯಾವುಲೇ ಬದುಕ್ ಕ್ಷಣಿಕ. ಒರು ಕಾಲಮಿತಿ ಮಾತ್ರ.
172. ಮುಟ್ಟಿಯಿಲೇ ಪಕ್ಕಿ ಕುಂಇಯೆ ಬಲತ್ತು ಪರತಾಕು. ಪಾರುಂ.
ಪಿನ್ನೆ ಆ ಪಕ್ಕಿ ಆ ಕುಂಇಯೆ ಮುಟ್ಟಿಯುಲ್ಲಾಕುವಾನುಂಡೋ?
ಪಕ್ಕಿ ಮುಟ್ಟಿಯಿಲೇ ಕುಂಇಿ ಪೊರತ್ತು ಬರು. ಪಿನ್ನೆ ಉಲ್ಲ ಪೋವುಗಾವಿಲ್ಲೆ.

173. ಈ ಉಸಿರಲೆ ಒಡಲ್ ಒರು ಮುಟ್ಟೆ ಪೋಲೆ
ಮುಟ್ಟೆ ಒಡೆಇಂಗ್ ರೂಹೆನ್ನೊ ಪಕ್ಕಿ ಪಾರು. ಒಡಲ್ ಕಾಲಿ
ಉಸಿರುಲ್ಲೊ ತಡಿ ಮುಟ್ಟೆ ಪೋಲೆ. ಒಡೆಇಂಗ್ ಒಡಲ್ ಕಾಲಿ.
174. ಪೊರಪ್ಪು ಮರಿಪ್ಪುರೊ ನಡುಲ್ ನೂರಾರ್ ಮುಸ್ಕಿಲ್
ಈ ಪರೀಕ್ಷೆಯಿಲಾರ್ ಜಯಿಕುರೊ ಅವಸಾನ ನಾಲಿಲ್?
ಪರೀಕ್ಷೆಯಿಲ್ + ಆರ್
175. ನಾನ್, ನಂಡದೆಂಡೊರು ಪಿರಾಂದ್ ನಲ್ಲದಲ್ಲ.
ಪರಲೋಗ ಉಂಡೆಂಡವರ್ಗ್ ತಂಡದೆಂದುಮಿಲ್ಲ.
ಉಂಡೆ + ಎಂಡವರ್ಗ್ = ಎಂಡ್ ಅರಿಇಲೋರ್ಗ್
176. ದುನಿಯಾವುರೊ ಬದುಕ್ ಕಡಲಿಲುಲ್ಲೊ ಮೀನ್ ಪೋಲೆ
ಬಲೆಯಿಲದ್ ಬೂನೆಂಗ್ ಪಿನ್ನೆವುಡೆ ಬದುಕ್ ?
177. ಮಿಂಜನಮೆಂಡೊರು ಇರುಟ್ ಲೋಗತ್ತಿಲುಲ್ಲಾರ್
ಬೆಲ್ಲತ್ತಿಲ್ ಮಿಂಜನಮೆಂಗಿಲ್ ನೇರ್‌ಮಾರ್ಗ್ ಬೇನು
ಮಿಂಜನು + ಎಂಡೋರ್ = ಜೀವಿಕ್ಕನು ಎಂಡೋನು
ಇರುಟ್ = ಚಮ್ಮೆ
178. ಆಗಾಸತ್ತಿಲುಲ್ಲೊ ನ್ಯಾರ ಬೂಮಿಗ್ ಬರುವೋ?
ಬನ್ನೆಂಗ್ ಎಂದಾಗುಂ? ರಬ್ಬೆಂಡೊ ನಿಯಮ ಅದ್
ನ್ಯಾರ ಬೂಮಿಗ್ ಬನ್ನೆಂಗೆ ಬೂಮಿ ತೀ ಆಗುಂ ಅಲ್ಲೆ ?

179. ಪೊರಕ್ಕುಂಜೋಗೇ ಲೋಗತ್ತ ಪಲೆ ಪಲೆ ಪಲೇದಾಯೊ
 ಬಂಡದಲ್ಲ ಮಿಂಜುರದಲ್ಲ ಎಂಡರಿವು ಬೇನು
 ಮನ್ನರ್ ಒರೇ ಪೋಲೆ ಇಲ್ಲ. ಆರುಂ ಮಿಂಜುವದುಂ ಇಲ್ಲ.
180. ದೀನೀ ಇಲ್ಮ್ ಎಂಡದುಂಡ್. ಪರಲೋಗತ್ತೇಕುಲ್ಲೊ ತೆರು
 ದುನಿಯಾವಿಲಿಲ್ಲಾತದ್ ಕಾನಾತದ್ ಆ ಇಲ್ಲುಲುಂಡ್
181. ನಾನ್ ಇವುಡೆ ಬನ್ನದೆಂದ್‌ಗ್, ಎವುಡೆ ಪೋಗಾನುಂಡ್?
 ಎಂಡದರಿಯಾತೆ ಮನ್ನ ಆಸೆಯೆಂಡ ಬಲೆಯಿರುಲ್ಲ ಉಂಡ್
 ಎಂಡದ್ + ಅರಿಯಾತೆ
182. ಕಾಮ, ಕ್ರೌರ್ಯ, ಮೋಹ ಈ ಮೂನ್‌ಡ್ ಇಲ್ಲೆಂಗ್
 ರಬ್ಬವನೆ ಸ್ವರ್ಗತ್ತಿಲೇಕೆತ್ತಿಕ್ಕು ಚೊಲ್ಲುವಾರ್
 ಸ್ವರ್ಗತ್ತಿಲೇಕ್ + ಎತ್ತಿಕ್ಕು
183. ನೂರಾಲೆ ತಲೆ ಒಡೆಇಗೋನು ನೊಂಬಲ ಅರಿಯಿಲ್ಲ
 ತಂಡೊ ತಲೆ ಒಡೆಇಂಗೇ ನೊಂಬಲ ಓನರಿಯು
184. ರೋಗಾಣು ಬಂತೆಂಡ್ ಓಡಿ ಬಾಯಿಲಿಟ್ವ್ ಒಲಿಕ್ಕರಾರ್
 ಮರಣತ್ತೊ ಮಲಕ್ ಬನ್ನಪ್ಪೊ ಬಾಯಿಲಿಟ್ವ್ ಒಲಿಕ್ಕರಾರಾ?
185. ಚಂಗೆ ಇಲ್ಲಾತೋನು ಚಂಗೋಲ ಮುಂಜ್‌ಯೆಂಗುಂ ಚಂಗೆ ಬಂಡಿಲ್ಲ
 ನಾತ ಚೇರಿಲ್ ಮುಂಜ್ ಸುಕ ಕಾಂಡೊ ಪನ್ನಿ ಪೋಲೆ
 ಚಂಗೋಲ = ಕೌತ್ರೆ ಮುಟ್ಟು

186. ಆನಿನುಂ ಪೆಣ್ಣೆನುಂ ಅಲಂಕಾರ ಅಯಸ್ಕಾಂತ ಅಲ್ಲ
ಮೋಹವುಂ ಕಾಮವುಂ ಕೂಡಿಯೊ ಸೈತಾನ್‌ಡೊ ನಂಟ್
187. ಬುದ್ಧ, ಏಸು, ಮುಹಮ್ಮದ್ ನೆಬಿ ಚೊನ್ನದ್ ಕೊಲ್ಲುರಾಯುದ ಅಲ್ಲ
ಇನ್ನತ್ತೊ ಮನೆ ಮೂಪಬಗು ಬೇನು ಬಾಂಬ್, ತೀ ಮನ್ನ ಸಮೂಹನಾಸ
ಕೊಲ್ಲುರೊ + ಆಯುದ ಅಲ್ಲ
ಬಾಂಬ್, ತೀ, ಮನ್ನ ನಾಸತ್ತೊ ಆಯುದ
188. ಕತ್ತಿ, ಬೆಡಿ, ಬಡಿ ಒರಾಲೆ ಕೊಲ್ಲು ಸತ್ತು ಆಯೋನೆ ಮಾತ್ರ
ಅನುಬಾಂಬ್, ಕ್ಷಿಪಣಿ, ಪಾವತ್ತೊ ಜನಸಮುದಾಯತ್ತೊ ಕೊಲ್ಲು
189. ನಾಡುಂ ಬೀಡುಂ ಬಿಟ್ಟೋಡುನ್ನೋನು ಎಂದ್ ಬೇನು?
ಮಿಂಚೋನೊರು ತಂಡಾಸುಂಡಾಯೆಂಗೆ ಮಯ್ಯಾವುಲೆ?
190. ಮಿಂಜನು ಎಂಡಾಸೆ ಜೀವಿಗುಲ್ಲದ್ ಸತ್ಯ
ಕರ್ಮಪಲತ್ತಾಸೆ ದೀನುಂಡಾಕ್‌ರೊ ಮನ್ನರ್‌ಗ್ ಮಾತ್ರ
191. ಬಾಲ್ಯ, ರೋಗ, ಮುಪ್ಪು, ಮರಿಪ್ಪು ಎಲ್ಲಾಗು ಉಂಡ್
ಪಿನ್ನಂದಾವುರು? ಎಂಡೊರು ಚೋದ್ಯ ಆರ್ಗುಮಿಲ್ಲ
192. ಮೇಲುಲ್ಲೊ ರಬ್ಬಾನೊ ಕೀಲುಲ್ಲೊ ಮನ್ನ ಕಾಣಾತದೆಂದ್?
ಕಾನನು ಎಂಡಾಸೆ, ಅರಿವು ಉಂಡೆಂಗೆ ಅಂತ್ಯನಾಲ್ ಕಾನುಂ
193. ದುನಿಯಾವಿಲ್ ಆರೆಯುಂ ತೀಯಿಲಿಟ್ಟ್ ಕರಿಕೋಗಾಗಿಲ್ಲ
ಬಂಗಾರ ಕರಕುರೊ ಪೋಲೆ. ಸಲ್‌ಕರ್ಮ ಒರೆ ಆಯಿ ನಿಕ್ಕು
ಒರೆ = ಕವರ್, ಕವಚ, ತೀ ಕೊಲ್ಲಾತೊ ಪೋಲೆ

194. ಮನ್ನರ್‌ಗ್ ಅಲ್ಲಾತೊ ದುಕ್ಕ ಆರ್ಕ್ ಬಂಡೆಂಡ್ ಕೇರ್‌ರಾರ ?
ಮನ್ನರ್‌ಗ್ ಅಲ್ಲಾತೊ ಸುಕ ಆರ್ಕುಂಡಾಗು ಚೊಲ್ಲುರಾರ ?
195. ಬಿದಿ ಎಲುದಿಯೊ ಎಲ್ತ್ ಕೈಯಿಲೊರಸೋಗು ಆಗುಮೋ?
ಕೈಯಿಲೆಲುದಿಯೊ ಎಲ್ತ್ ಒರಸಾದೆ ಕಾನಾದೆ ಪೋಗು
196. ಕೆಟ್ಟದಾಯೊ ಆಪತ್ ಪರಿಹಾರ ಇಲ್ಲೆಂಗ್ ತಲೆಬದಿ
ಪರಿಹಾರ ಆಯೆಂಗ್ ತಂಡದೇ ಉನರೆಂಡ್ ಚೊಲ್ಲುರಾರ್
ಉನರ್ = ಪ್ರಯತ್ನ, Plan
197. ಬಿದಿ ಉಂಡೆಂಡರಿಣಿ ಮನ್ನ ಅದ್‌ರೊ ತೇಡಿ ಪೋಂಡಿಲ್ಲ
ಬಿದಿ ಉಂಡೆಂಡ್‌ಗೊಂತುಂಡ್ ಕಬ್‌ರ್ ಬೇನು ಅಲ್ಲೆ ?
ಕಬ್‌ರ್ - ಖಿಯಾಲ್
198. ನಲ್ಲದಾಯೆಂಗ್ ಅದ್ ಬಿದಿ ಬಿದಿಚ್ಚೊ ಬರ್‌ಕತ್
ಕೆಟ್ಟದಾಯೆಂಗ್ ಅದ್ ಬಿದಿ ಬಿದಿಚ್ಚೊ ಪಿತ್‌ನತ್
ಪಿತ್‌ನತ್ = ಪರೀಕ್ಷೆ
199. ತನಕೇ ಕಿಟ್ಟೇಂಡದ್ ಕಿಟ್ಟಿಯಿಲ್ಲೆಂಗ್ ನಿರಾಸೆ ಬೇಂಡ
ಕಿಟ್ಟೇಂಡದ್ ಎಂಡೊ ಬಿದಿ ಎಲ್ತ್. ಸುಕೂರು ಚೊಲ್ಲು
ಸುಕೂರು = ನನ್ನಿ, Thanks

200. ಕೋಟಿ ಪಣ ಕೆಟ್ಟಿಯರಮನೆ, ಅಗ, ಪೆಂಜಾಯಿ ಮಕ್ಕೊ ಬಿಟ್ಟ್ ಮರನ
ಇದ್ ಬಿದಿಯಾಟ ಎಂಡ್ ಚೊಲ್ಲಾತೆ ಬೇರೆಂದ್ ಚೊಲ್ಲು ?

ಮರನ = ಮೌತ್

201. ನಲ್ಲದೇ ಬೇನುಮೋ? ರಬ್ಬಂಡನುಗ್ರಹತ್ತೊ ತೇಡ್
ಬಿದಿ ಎಲ್, ರಬ್ಬಂಡೊ ಎಲ್, ಅದೆಂಡುಂ ತಪ್ಪಾಗಿಲ್ಲ

202. ರಬ್ಬರೊ ಮುಟ್ಟ ಪೋಗುಂಬೊ ಕಾಲಿ ಕೈಲಿ ಪೋಗಂಡ
ಕೈ ನೊರಯೊ ಇಬಾದತ್ ಆಮಲ್ ಪಿಡಿಚೋಂಡು ಪೋಗು
ಇಬಾದತ್ - ಆರಾಧನೆ, ಕೀರ್ತನೆ, ಇತ್ಯಾದಿ Prayers
ಅಮಲ್ - ಸತ್ಕಾರ್ಯಜ

203. ಸಲಾಂ ಸಲಾಂ ಚೊಂತು ನೀ ಎತ್ತ ನಾಲ್ ಎತ್ತ ಆಲ್ ಕಂಡ್?
ಉಸಿರಡಬೆಯೊ ಪಿನ್ನೆ ನಿಕ್ಕಾರ್ ಸಲಾಂ ಚೊಲ್ಲುವಾರ್ ಕಂಡೋ?

204. ನಾಲೆ ಮಅಷರಾ ಮೈದಾನಿಲ್ ಕಾನೋಕುಂಡು ಸಾಲಾಯಿ ನಿಂತ್
ಆ ನಾಲ್ ನಿಜಲಾರು ಮರಕಂಡ ಈ ಪಾವತ್ತೊ ಎನ್ನೆ

ದುಆ ಆಕುರೊ



ABOUT THE AUTHOR



Prof. B.M. Ichlangod M.A BL is a Research Scholar who devoted his life for the regeneration of The Beary Community Culture and Language.

When his Article on Existence of the Bearys & Beary Language in Karnataka, published in UDAYAVANI Daily in 1985 there was an awakening among the Beary Muslims of Mangalore and around. Many of the prominent persons in Mangalore rejected and objected to call themselves as Bearys and even threatened. Thereafter The Bearys are awakened & formed Beary Sahithya Parishad and other Organisations. He was honoured to preside The THIRD BEARY SAHITHYA SAMMELANA held in UDUPI in 2001. The Govt. of Karnataka granted the Academy in 2009.

His research work THE BEARYS OF THULUNADU was Published by The BEARY SAHITHYA ACADEMY in 2011 and he edited PERIME a book on the Contributions of Bearys. More than 500 articles are published on Beary Language and Culture in different Journals and Magazines, including the Volumes of KANNADA UNIVERSITY HAMPI and THE LINGUISTIC SURVEY of India The Kannada Sangha published his Beary Work BEARY EDRMASALANGA THE BEARY RIDDLES, and A Research work BEARY BHASHE DRAVIDA BHASHEYE? & his role in the Beary Moovement (Beary Andolana).

The BEARY LEXICON edited by him was published by the Beary Sahithya Academy in 2016 was a milestone in Beary Literature. The BEARY Grammer BEARY PADAPRAYAGATHO ARIVU is The First introduction of Grammer to the Beary Language. He is the First Scholar to introduce a Grammer to the Beary Language.

This NOOLMOLI, A Book of sayings is a novel contribution to the Beary Literature, a unique order of VACHANA SAHITHYA, surely it will enrich the Beary Literature. We request the readers to express their impression to us.

Prof. Ichlangod devoted his entire life for the rejuvenescence of The Beary Community and Language therefore he is aptly known as FATHER OF THE BEARISM. The Community and Language were at the point of disappearance was regenerated by Prof. Ichlangod and now the Bearys are proud of calling themselves as Bearys and even their institutions are named after it. The Bearys more than 15 lakhs in the world now feel to be a prosperous community.

Therefore Kannada Sangha, congratulates him and are happy to publish this work We submit this work to the Public of Karnataka and Kerala expect heartfelt responses from them.

B. Jeevan

Secretary

Kannadasangha Moodabidri, Mangalore